

November 17, 2023

То

National Stock Exchange of India Limited
Listing Department
Exchange Plaza
Plot no. C/1, G Block,
Bandra-Kurla Complex,
Bandra (E), Mumbai - 400051
Scrip Symbol: XELPMOC

Dear Sir/Madam,

## Sub: Rectification of clerical and typographical error in the covering letter of newspaper publication intimation under Regulation 30 and Regulation 47(3) of the SEBI (Listing Obligations and Disclosure Requirements) Regulations, 2015

This is in continuation with the earlier letter dated November 11, 2023, regarding the publication of Newspaper advertisements giving information of the financial results for the 2<sup>nd</sup> quarter and half year ended on September 30, 2023, as specified in Regulation 33 of Listing Regulations. This is to inform you that we hereby rectified the inadvertent clerical/typographical error in the covering letter of the above-mentioned announcement wherein it was mentioned "financial results for the 1<sup>st</sup> quarter ended on June 30, 2023" instead of "financial results for the 2<sup>nd</sup> quarter and half year ended on September 30, 2023".

We do hereby submit the revised announcement/intimation in accordance with Regulation 30 and Regulation 47(3) of Listing Regulations after rectifying abovementioned clerical error for the good corporate governance.

We would like to further inform that it was a clerical error which was unintentional and not deliberate. Request you to kindly take the same on your records.

Thanking you,

Yours faithfully,

### For Xelpmoc Design and Tech Limited

Vaishali Kondbhar (Company Secretary & Compliance Officer)

#### **XELPMOC DESIGN AND TECH LIMITED**

Registered Office: #17, 4th Floor, Agies Building, 1st A Cross, 5th Block, Koramangala, Bengaluru - 560034. Corporate Office: 12th Floor, My Home Twitza, Plot No.30/A, Sy No 83/1, Raidurg Village Serilingampally Mandal, Rangareddy (D) - 500081 CIN NO: L72200KA2015PLC082873 | Website: www.xelpmoc.in | Email: hello@xelpmoc.in | Ph No: 080 4370 8160 Bengaluru | Hyderabad | Mumbai | Gurugram



November 17, 2023

То

BSE Limited Department of Corporate Services Listing Department P J Towers, Dalal Street, Mumbai - 400001 Scrip Code: 542367	National Stock Exchange of India Limited Listing Department Exchange Plaza Plot no. C/1, G Block, Bandra-Kurla Complex, Bandra (E), Mumbai - 400051 Scrip Symbol: XELPMOC	
--	---	--

Dear Sir/Madam,

# Sub: Revised Intimation under Regulation 30 and Regulation 47(3) of SEBI (Listing Obligations and Disclosure Requirements) Regulations. 2015 ("Listing Regulations")

In accordance with Regulation 30 and Regulation 47(3) of Listing Regulations, please find enclosed herewith a copy of advertisements giving information of the financial results for the 2<sup>nd</sup> quarter and half year ended on September 30, 2023, as specified in Regulation 33 of Listing Regulations.

The above-mentioned advertisement is published in Financial Express (English Newspaper) & Hosadigantha (Kannada Newspaper) on November 11, 2023.

The same has also been uploaded on the Company's website which may be viewed at <u>https://www.xelpmoc.in/statutoryads</u>.

Kindly take the same on record.

Thanking you,

Yours faithfully,

For Xelpmoc Design and Tech Limited

Xenthos

Valshali Kondbhar (Company Secretary & Compliance Officer) Encl: As above

#### **XELPMOC DESIGN AND TECH LIMITED**

Registered Office: #17, 4<sup>th</sup> Floor, Agies Building, 1<sup>st</sup> A Cross, 5<sup>th</sup> Block, Koramangala, Bengaluru - 560034 Corporate Office: 12<sup>th</sup> Floor, My Home Twitza, Plot No.30/A, Sy No 83/1, Raidurg Village, Serilingampally Mandal, Rangareddy (D) - 500081 CIN NO: L72200KA2015PLC082873 | Website: www.xelpmoc.in | Email: hello@xelpmoc.in | Ph No: 080 4370 8160 Bengaluru | Hyderabad | Mumbai | Gurugram

#### WWW.FINANCIALEXPRESS.COM FINANCIAL EXPRESS

ROYAL CUSHION VINYL PRODUCTS LIMITED Regionate: 60 cos shok con ne state, varren, haveren trever, to possible com cre la stationaris sportado 3380 website varven pri tre ambi legahob3@granicom EXTRACT OF FINANCIAL RESULTS FOR THE QUARTER AND HALF YEAR ENDED 30th SEPTEMBER, 2023 (Respect in Lacc 
 (Rupses in Lacs)

 Quarter ended
 Hall Year ended
 Year ended

 30.09.2023 [20.05.2023]
 30.89.2022 [20.39.87.003]
 30.89.2022 [20.30.2023]
 and Additional Ad Particulars noutled) ( 913.37 Total income from operations (net) 2310.94 3,044.50 3,224,25 4,636.3 7,075 Total income from operations (not) Net Portig / Loos) for the period (defore Tax, Exceptional and/or Extmandiany Terms) Net Periof / (Loos) for the period before tox (after Exceptional and/or Extmandiany terms) Net Portig / (Loos) for the period after tax (after Exceptional and/or Extmandiany terms) 852.08 (377.21) 1.308.59 47487 582.95 t9.4 23,71252 (377.21) 1,108.69 23,336.31 502.90 19.44 29,712.52 (377.21) 1.308.69 23,335.31 19.44 582.96 jatte Exceptions and/or Extraordinary terms) Iotal Composite Protection for the period Compasies Politic (Jucas); for the period (after tax) and Other Competencies income (after tax)] Paid up Equity State Capital Reserves inclusion Resolution Reserve as shown in Austred Balance Sheet of previous year) 23,710.30 (379.44) 1,108.56 23,330.80 1,206.72 1,206.72 1,206.72 1,206.72 10.55 1,206.72 15.234.77 Net Worth Earings Per Share (before and After estabolizary terrs) (of Re.10/-each) : (17.028.05 195.50 (3.13) 195.50 (3.13) 9.19 193.38 9.19 193.38 0.16 4.91

TE : The shore suffied trancel statements have been reviewed by Audt Committee and approved by the Board of Directors of the Company in the respective meeting held on 10/11 V2023. Figures of the provide statistic shore neg opped" restansilied in the Elos Schahage under Regulation 23 of the SEB (Listing and Other Decksame Requirement). Regulation 233 of the SEB (Listing and Other Decksame Requirement). Regulation 233 available on the stock exchange websites is in www.seanda.com and an the Company website were region. For Regulations and Charlies Decksame Requirements in Regulation 233. The Isoland I caractering formation and the SEB (Listing and Charlies Augustion 233). For Regulations 23 of the Regulation 23 of the Isoland Provide Listing and the Regulation 23 of the Isoland I caractering and the Regulation 23 of the Regulation 23 of the Isoland I caractering and the Regulation 23 of the Regulation 23 of the Isoland I caractering and the Regulation 23 of the Regulation 23 of the Isoland I caractering and the Regulation 23 of the Regulation 23 of the Isoland I caractering and the Regulation 23 of th Place : Mumhai Date: 10/11/2023

Managing Directo (DIN: 00054351

SATURDAY, NOVEMBER 11, 2023

\$

S.CHAND

31

8

Date: November 10, 2023

Place: Now Delhi

By No.         Particulars         and/a (a) (b)(b)(c)(c)(c)(c)(c)(c)(c)(c)(c)(c)(c)(c)(c)	Corresponding travious Quarter ended on 30-00-2022 Uh-Audited 14,375 10,487		Un-Audited	Year ended on 21-03-202 Audited
Het Pruft / Loss) for the period (sector Tax, 6.400 3.902 Exceptional action Entransform) served; Net Pruft / Loss) for the period before tax ofter Exceptional and/or Extransformers(). 4 Net Pruft / Loss) for the period served after tax unther Exceptional and/or Exercised for tax unther Exceptional and/or Exercised for tax.	10,437			
Exceptional and/or Extraordinary Iterrally     Sinet Profit / Loog for the particle factors tail     (arther Exceptional and/or Extraordinary Iterrally     (arther Exceptional and/or Extraordinary Iterrally     )     (arther Exceptional and/or Extraordinary Iterrally     )     (arther Exceptional and/or Extraordinary Iterrally     )		40.956	22.905	256 413
(after Exceptional and/or Extraortinary terms#) 4 Net Profit / (Loss) for the period effor tax 4,774 2.922 (after Ecceptoral and/or Extraortinary terms#)	10.487	10,3422	13,542	18 824
(after Exceptional and/or Extraordinary ternal/)		10,325	13,542	18.024
	7.827	7,095	10,205	13.704
Total Comprehensive Income for the period     Total Compresing Profit (Loss) for the period (after tail     and Other Comprehensive Income (after tax)	121,870	21,849	175,071	59,650
6 Paid-up equity share capital of 165.417 165.417 Face Value of Ra 10 each	165,417	165,417	185.417	165,417
7 Other Equily	100			881.949
5 Notworth -			1.1.1	708.100
9 Faid up Detit Capital / Outstanding Debt 250,000 250,000	25(1,000	250,000	250,000	250.000
10 Outstanding Redeentable Preference Shares 131.500 131.500 11 Det/ Foulty Roto NA NA	191,500 N.A	131,505	131,500 N.A	131.500 N.A
	. 19.79	0.0		0.00
-Easic 1.41 0.85	2.31	2.27	3.01	4.04
-Diuted 1.97 0.65	1.74	1.72	2.27	3.05
13 Capital Retemption Reserve N.A. N.A.	NA	NA	RA.	N.A
				. N A
				N.A
16 Interest Service Coverage Rate: N.A. N.A.	NA	N.A.	NA.	N.A
12 Earnings/Loss) Per Stere (not annualised) -Salar, 1.41 0.86 -Dit.Net 1.07 0.65	2.31 1.74 N.A N.A N.A N.A N.A N.A Results fact and 15. The full form 15. The full fo	1.72 N.A N.A N.A N.A N.A N.A N.A N.A N.A N.A	3.01 2.27 N.A N.A N.A N.A N.A Schenges under eterly Un-Audie ared to the proces I Obligatore are e and further so sopoid andador	Regula dirighter tradition isolari

## IRM ENERGY LIMITED Energy

CIN- UAI1003/2015PLC065213 Registered Office : 4h Floor. Block & Magret Comprise Fah. New Scie Brogs. S.G. Hythway Ahmesiakai. Cajarat. India - 380354; Email: hwistorirelationagimenergy com: Website: www.imwenergy.com; Phone: 0794003 Extract of Unaudited Financial Results for the guarter ended 30th September.

Sr.	Particulars		Consolidated	
No.		Quarter ended 30/09/2023 ( Unaudited)	Half Year ended 30/09/2023 ( Unaudited)	Quarter encled 30/09/2022 ( Unaudited)
١.	Total Income from Operations	2,367.69	4,820.16	2,738.48
2.	Net Profit / (Loss) for the period (before Tax, Exceptional and/or Extraordinary items)	321,71	648.83	226.14
3,	Net Profit / (Loss) for the period before tax (after Exceptional and/or Extraordinary items)	321,71	648.83	226.14
4.	Net Profit / (Loss) for the period after tax (after Exceptional and/or Extraordinary items)	260.21	529,25	187.01
5.	Total Comprehensive Income for the period [Comprising Profit / (Loss) for the period (after tas) and Other Comprehensive Income (after tas)]	260,14	529.15	187.00
6,	Equity Share Capital	302.60	302.60	299.85
7.	Reserves (excluding Revaluation Reserve) as shown in the Audited Balance Sheet of the previous year	7	•	1. 1.
8,	Earnings Per Share (Face Value of Rs. 10)- each) (for continuing and discontinued operations)- (Not Annualised for the Interim Period)			
	1. Basic	5.60	17,49	6.33
	2. Diluted:	5.60	17.49	6.33

Sr.	Particulars	200 100 1000	Standalone	
No,		Quarter ended 30/09/2023 (Unaudited)	Half Year ended 30/09/2023 (Unsudited)	Quarter ended 30/09/2022 (Unaudited)
t.	Total Income from Operations	2,367.69	4,820.16	2,738.48
2	Net Profit / (Loss) for the period before tax (after Exceptional and/or Extraordinary items)	342.54	678.97	190.87
ż	Net Profit / (Loss) for the period after tax (after Exceptional and/or Extraordinary items)	261.01	559.37	151.74
4.	Total Compretensive Income for the period [Comprising Profit / (Loss) for the period (after tax) and Other Comprehensive Income (after tax)]	280.94	559.26	151,73
	he Financial Results are reviewd by the Audit Committee of the boar ald on 9th of November, 2023	d and approved by t	the board of directo	rs at their meeting
3	he above is an extract of the detailed format of Quarethy Financial Re the SEB (Listing and Other Disclosure Requirements) Regulations re available on company's website at www.immenergy.com and th wiv.nesinisi.com	2015. The full Ford	tat of the Quarterly	<b>Financial Results</b>
4 T	he figures for the quarter ended September 30, 2022 has been revie			and approved by

scard of directors but have neither been reviewed nor audited by the Statutory auditor of the Company. The requiremen reliasion of quantify unaudited Financial results is applicable on listing of equity shares of the company, which was for interacted Signetworks 30, 2023. er Ended Sectember 30. 2022 are balanding foures between audited figures in

Half year ended September 30, 2022 and unaudited/unreviewed figures for the Quar	rter ended June 30, 2022
The year of the opportunity of the and an opportunity of the space of the deal	For IRM Energy Limited
	sdi-
	M, Sahu
Place : Ahmedabad	Chairman
Date : November 09/2023	DIN : 00034051

S CHAND AND COMPANY LIMITED Registered Office & Corporate Office: A-27, 2nd Floor, Michael Co-operative Industriel Estate, New Delh -110044, India Email: Investoragitoschantigrup.com, Webelle: www.action.dgroup.com, Phome: +01 1149731800 Fax: = 91 1149771801 (Cinc Li222160) LTIPPP.CU05400

EXTRACTS OF THE UNAUDITED STANDALONE AND CONSOLIDATED FINANCIAL RESULTS FOR THE QUARTER AND HALF YEAR ENDED SEPTEMBER 30, 2023

S. No.	Particulars			Standalone		Consolidated					
NU.		Quarter	ended	Half	Yearly	Year ended	Quarter	ended	Half Y	'early	Year ended
		September 30, 2023	September 30, 2022	September 30, 2023	September 30, 2022	March 31, 2023	September 30, 2023	September 30, 2022	September 30, 2023	September 30, 2022	March 31, 2023
		Unaudited	Unaudited (Restated)	Unaudited	Unaudited (Restated)	Audited (Restated)	Unaudited	Unaudited	Unaudited	Unaudited	Audited
1	Total Income from operations	277.36	284.96	716.83	856.49	2,636.21	394.22	474.70	1,533.05	1,690.72	6,432.35
2	Profit/(loss) before exceptional items and tax	(177.67)	(68.63)	(153.09)	52.22	254,87	(634.79)	(442.37)	(608.24)	(331.81)	620.39
3	Profit/(loss) before tax	(177.67)	(170.25)	(153.09)	(49.40)	102.03	(634.79)	(286.09)	(608.24)	(175.53)	776.67
4	Profit/(loss) for the period/year (after tax)	(52.01)	(147.75)	(19.84)	(56.68)	42.45	(417.97)	(198.50)	(407.18)	(135.20)	575.92
5	Total comprehensive income for the period/year (comprising profit/(loss) and other comprehensive income for the period/year)	(55.55)	(149.27)	(23.43)	(58.66)	30.39	(424.58)	(201.10)	(411.13)	(137.14)	554.75
6	Equity Share capital	176.09	175.22	176.09	175.22	175.78	176.09	175.22	178.09	175.22	175.78
7	Reserves and surplus (excluding Revaluation Reserves)	NA	NA.	NA	NA	8,313.72	NA	NA	NA	NA	8,780.38
8	Earnings/(loss) per share (in ₹)										
	- Basic	(1.48)	(4.22)	(0.56)	(1.62)	1.21	(11:45)	(5:66)	(10.71)	(3.89)	16.42
	- Diluted.	(1.48)	(4.22)	(0.58)	(1.62)	1.21	(11.45)	(5.66)	(10.71)	(3.89)	16.40

Regulations, 2015. The full format of the Quarterly and Half Yearly Financial Results are available on the company's website www.schandgroup.com and on the website of BSE Limited (www.beandThe National Stock Exchange of India Ltd. (www.seeindia.com).

The unadded standards and an example of the second and the second

For and on behalf of the Board of Directory S Chand And Company Limited

Srinivas Koora Whole Time Director and Chief Financial Officer DIN: 97227584

Himanshu Gupta

Managing Director DIN: 00054015

## 

**EUREKA FORBES LIMITED** 

nerty Forbes Enviro Solutions Limited) CIN: L27310MH2008PLC188478 https://www.ganpatrao.Kadam.Marg. Lower Pa 892 17011 Website summership ai, Maharashtra - 400013, India. compliance/8+urokafort Registered Office: B1/B2, 7\* Floor, 701, Marathon Innova, Ganpatr Phone No.; +91 22 4882 1700 | Fax No.; +91 22 4882 1701 | Webs

EXTRACT OF UNAUDITED STANDALONE AND CONSOLIDATED FINANCIAL RESULTS FOR THE QUARTER AND SIX MONTHS ENDED SEPTEMBER 30, 2023

				STAND	ALONE					CONSO	LIDATED		
SL.	Particulars		Quarter ender	1	Haif yea	r ended	Year ended	)	Quarter ende	đ	Half yes	r ended	Year ende
No.	Particulant	38,09,2023	30.06.2023	30.09.2022	30.09.2023	30.09,2022	31.03.2023	30.09,2023	30.06.2023	39.09.2022	30.09.2023	30.09.2022	31.03.202
		(Unaudited)	(Unaudited)	(Unaudkod)	(Unaudited)	(Unaudited)	(Audited)	(Unaudited)	(Unaudited)	(UnaudSted)	(Un audited)	(Unaudited)	(Audited
1	Total income from operations	58,402.95	50,709.86	37,582.01	1,10,112.81	1,10,199.76	200.083.84	59,325.44	50,682,08	57,681.34	1,10,008.32	1,10,402.69	2,09,473.8
2	Net Profit / (Loss) for the period before Tax (before Tax, Exceptional and/or Extraordinary Items)	3,703,06	3,105,08	(2,090.99)	6,808.13	392.05	6,695.79	3,778.35	3,566,07	(1,375,10]	7,343.42	1,334.22	7.852.9
3	Net Profit / (Loss) for the period before Tax (after Tax, Exceptional and/or Extraordinary items)	3,703.05	3,105.08	(3,640.18)	6.800.13	(1,197,14)	2,003.90	3,778.35	3,545.07	(2.964.29)	7,343.42	(254.97)	3,851.3
4	Net Profit / (Loss) for the period after tax (after Exceptional and/or Extraordinary tems)	2,547.38	2,208.51	(2,683.45)	4,755.89	(900.000)	1.708.02	2,584.67	2,644.92	(2,077.51)	5,120.59	(96.60)	2,647,1
5	Total: Comprehensive Income for the period [Comprising Profit / (Loss) for the period(after tax) and Other Comprehensive Income (after tax)]	2.571.91	2.078.50	(2,683.45)	4,650.41	(912.26)	1.235.24	2,629.07	2,408.82	(2,126,36)	6,037.89	(132.97)	2,148,8
6	Equity Share Capital	19,347.92	19,347,92	19,347.92	19,347.92	19,347.92	19.347.92	19,347.02	19,347.92	10;347.92	19,347.92	19,347.92	19,347.9
7	Reserves (excluding Reveluation Reserve as shown in the Balance Sheet)		÷	5 53			3,88,585.06		÷	i 94	2.4	3	3,90,416.5
8	Earnings Per Share (of Rs. 10/- each) (for continuing and discontinued operations) - 1. Balic: 2. District.	1.32	1,14	(1.39) (1.39)	2.48	(0.47) (0.47)	0.8%	1.34	1.32	(1.07)	285		13

The above is an extitut of the detailed format of Unaudited. Standardne and Completated Financial Results for the Quarter and Six Months ended September 30, 2023 fled with BSE Limited or Regulation 33 of the Securities and Exchange Board of India (Lining Obligations and Dischange Results for the Quarter the), Regulations, 2015. The full format of the Quarter the Provide the Securities and Exchange Board of India (Lining Obligations and Dischange Results for the Quarter the), Regulations, 2015. The full format of the Quarter Hermited Results The Linux/Based Results and Complete Results the Dischange and Security 20, 2023 have been reviewed and recommended by the Audit Committee and meeting held on November 09, 2023 and approved by the Board of Directors at its meeting held on November 10, 2023.

ad and recommended by the Audit Committee at For Eureka Forbes Limited (formerly Forbes Enviro Solutions Limited) Sol-Pratite Pota Managing Director & CEO DIN:00751178

Place: Mumbai Date: November 10, 2023


Place: Hyderabad Date: 09.11.2023

{xelp}

## XELPMOC DESIGN AND TECH LIMITED

Registered Office: #17, 4th Floor, Agies Building, 1st W Cross, 5th Block, Keramangala, Bengaluru – 560 034, Karnataka, India. CIN: L72200KA2015/FL028873 Tel. No: 090 4370 8360; E-mail: vashali.kondbhar@weipmon.in; Website: www.xelpmoc.in

SI.	Particulars			Sta	ndalone					Conse	lidated	1000's except	
No		Quarter ended September 30, 2023	Quarter ended June 30, 2023	Quarter ended September 30, 2022	Six months ended September 30, 2023	Six months ended September 30, 2022	Year ended March 31, 2023	Quarter ended September 30, 2023	Quarter ended June 30, 2023	Quarter ended September 30, 2022	Six months ended September 30, 2023	Six months ended September 30, 2022	Year ended March 31, 2023
		(Unaudited)	(Unaudited)	(Unaudited)	(Unaudited)	(Unaudited)	(Audited)	(Unaudited)	(Unaudited)	(Unaudited)	(Unaudited)	(Unaudited)	(Audited)
1	Income from operations	21,380.94	21,752.96	39,201.23	43,133.90	69,855.42	1,34,192.99	21,136.94	23,102.96	43,018.73	44,239.90	75,072.92	1,47,420.6
2	Net Profit / (Loss) for the period (before Tax, Exceptional and/or Extraordinary items)	(38,995.46)	(24,189.29)	(33,131.43)	(63,185.78)	(71,899.87)	(1,41,458.35)	(45,894.80)	(31,010.93)	(42,115,76)	(76,908.38)	(83,989,84)	(1.64.420.95
3	Net Profit / (Loss) for the period before tax (after Exceptional and) or Extraordinary items)	(38,995.46)	(24, 189.29)	(33,131.43)	(63,185.78)	(71,899.87)	(1,41,458,35)	(45,894.80)	(31,010.93)	(42,115,76)	(76,908.38)	(83,989.84)	[1,64.420.95
4	Net Profit / (Loss) for the period after tax (after Exceptional and/ or Extraordinary items)	(38,427.28)	(31,385.20)	(31,383.86)	(69,812.51)	(67,711.75)	(1,37,471.00)	(45,325.52)	(38,206.84)	(40,401.29)	(83,535.11)	(79,812.11)	(1,160,378.84
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	46,735.00	(31,385.20)	(4,390.86)	15.349.77	(40,718.75)	(3.55.239.68)	40.866,46	(36,230.44)	(13,558.87)	2,675.05	(53,082,94)	(3,78,279.77
6	Equity share capital	1,45,284.13	1,45,284.13	1,45,024.13	1,45,284.13	1,45,024,13	1,45,284.13	1,45,284,13	1,45,284.13	1,45,024.13	1,45,284.13	1,45,024 13	1,45,284.1
7	Reserves excluding revaluation reserves as per the balance sheet of the previous year						4,94,938.93						5.26,063.3
8	Earnings per share of (Rs. 10 each) ** a) Basic (Rs.) b) Diluted (Rs.)	(2.64)	(2.16)	(2.17) (2.09)	(4.81) (4.68)	(4.67) (4.52)	(9.48) (9.23)	(3.13)	(2.63)	(2.89)	(5.77) (5.58)	(5.76) (5.57)	(11.05







ಜಾಹೀರಾತು

I 111 10				our e-Voting a	agency 1	Salv shet doge	) ಮತ್ತು ಇತರ ವ್ಯಾತ್ರ	tand ermosts (	ತವಿಗೆ ವಂತಗ		226.02	(680.82)	(622.64)	2 ಜಾತಿ ಮತ್ತು ಆದಾಯ ಪ್ರಮಾಣ ಪತ್ರ 7	/ ಬ್ಯಾಂಕ ಪಾಸ್ ಬುಕ್
1.0000	(Fin Technologies Limite				University 1		) ಮತ್ತು ಅಂರ ವಸ್ತಿತ್ರ ಶೇರು ಬಂಡವಾಳ	Inen onenn (			649.93	649.93	(622.64) 649.93		8 ಎರಡು (2) ಪಾಸ್ ಮೋರ್ಟ ಸೈಜ್ ಭಾವಚಿತ್ರ
	remote e-voting period s 00 a.m. and end on Mor				1,2023	ೇಸಿಕ್ ಮತ್ತು ಡೈಲು	នងវិធា <sup>ទ</sup>				4.07	(8.45)	(7.22)	(ಕಡ್ಡಾಯವಾಗಿ)	and shooting make standards total
	cast their vote electron				inmate 0	ಲಾ ಶೇರು ಗಳಕೆ (2 ಮುಖ ಸತಂತ, ಹಗ						o centra se		4 ಚುನಾವಣಾ ಗುರುತಿನ ಚೇಟಿ 9	ಮನೆ ಹೊಂದಿಲ್ಲದ ಹಾಗೂ ಫಲಾನುಥವಿ ವಂತಿಗೆ
e-vo	ting module shall be di	sabled at 5.0	0 p.m. on Mo	nday, Decemi	94		ನಾನು ಮಾಹಿತ ಲೆ ವಹಿವಾಟನ ಲಾಭ	ವು ಸಂಗಗ ಮೂಡಲ	ಬ ಮತ್ತು ತೆರಿಗೆಯ	ನಂತರ				4 2010/00/00/00/00/00/00/00/00/00/00/00/00/	9 ತುಂಬುವ ಬಗ್ಗೆ ರೂ.50/– ಛಾಪಾ ಕಾಗದದ ಮೇಲೆ ಒಪಿಗೆ ಪ್ರಮಾಣ ಪತ್ರ
	3 and remote e-voting sh Board of Directors has a				acticing		ವಿವರ	ಗಳು			ತ್ನೆಮಾಸಾಂಕೃತ್ಯ	ಆದು ತಿಂಗಳಾಂತ್ಯಕ್ಕೆ	ತೈಮಾಸಾಂತ್ಯಕ್ಕೆ	5 ಪಡಿತರ ಚೀಟೆ (ಬಿ.ಪಿ.ಎಲ್)	
Com	pany Secretary (FCS: 8	908 & COP N	o. 13649) rep	resenting AAA	& Co.,						0.09.2023 ಪರಿಕೋಧಿತ	30.09.2023 ಅಪರಿಕೋಧಿತ	30.09.2022 ಅಪರಿಕೋಧಿತ		ಸಹಿ/- ಆಯುಕ್ತರು.
	pany Secretaries, as the ess in a fair and transpa					ಹಿವಾಟು ೧ಗೆಯ ಮೊದಲು ಲಾಗ	Á			-	3239.04 (824.74)	6,106.57 (1,598.46)	1,929.91 (841.26)	ವಾಸಾಸಂಇ/ವಿಜಯಪುರ/ಕೆಎಸ್ಎಂಸಿಎ/274/2023-24	ಮಹಾನಗರ ಪಾಲಿಕೆ, ವಿಜಯಪುರ
be a	announced on Wednesd	day, Decembe	er 13, 2023.	The result wo	ould be	ಾಯ ಮೂದಲು ಆನ ನಿಗೆಯ ನಂತರ ಲಾಭ	7				(824.74) 114.21	(1,598.46) (659.51)	(841.26)		
	nated to the Stock Excha					ನಿಯನೆ : ) 10ನೇ ಸೆನೆಎ ಆಗ	20215 4455 2045	(	ede en herd de	and the state	rel adversarial a add	tan caled Forder	ದ ಪುಮ್ಮಾಟ್ ಸೆಬಿ	ಕರ್ನಾಟಕ ಸ	
	layed along with the Sc wyukenIndia.com.	ruiiniser s rep	on on the Co	mpany's web									ದ್ದಿ 2013ರ ಸಕ್ಷನ್ 133	(ಗ್ರಾಮೀಣ ಕುಡಿಯುವ ನೀರು	
	ise of any queries, the me				m, NFID		)ಅದೇಶಿಸಿದ ಹಣಕಾ		-		and the second second	and and them and and		ಕಾರ್ಯಪಾಲಕ ಇಂಜನಿಂ	- 영향철 11월 21일 전 21일 22일 전 21일 전 21
	inclogies Limited at pren				empera		5 www.bseindi						ಪೂರ್ಣ ಪೊರ್ಮ್ಯಾಟ್	ಗ್ರಾಮೀಣ ಕುಡಿಯುವ ನೀರು ಮತ್ತು	
	also contact the Compar resh.p@yukenindia.com				anian to (a)	ಮೇಲಿನ ಅರ್ಥಿಕ	ಫಲಿತಾಂಶವು ಆಡಿಟ್	ಸಮಿತಿಯಿಂದ ಪ	ರಾಗಿದೆ 1	ಮತ್ತು ಶಿಫಾರಸು	ಮಾಡಲಾಗಿದೆ. 20	23 ನವೆಂಬರ್ ೧೫		No: EE/RWSS/Dvn/SMG/TE/JJM/Kppp-Proc/2023-	1-24/1405 Date : 07.11.2023
	12.53	8	By order of	of the Board of D	Directors	ಸಭೆಗಳಲ್ಲಿ ಆಗತ್ಯ ಪಡೆಯಲಾಗಿದೆ.	ಂದವನ್ನ ತಾನಿಕ್ಷ ವ	ಸಡುವುದಕ್ಕೆ ತಾಳೆ	ಬಳುವ ಸಬುವ	an ace-acqu	-		ಂಯೋಜಿಸಲು ಒಟ್ಟಿಗೆ ಲಿಮಿಟೆಡ್ ನ ಪರವಾಗಿ	ಬೆಂಡರ್ ಪ್ರಕಬಣೆ (ಕಪಪಿ-ಮ	ಟ್ರಿತ್ಯೂರ್ಮೆಂಬ್ ಮೂಲಕ)
Die	Benechung			en India Limite	22						-		ಸಹಿ/- ಜಕ್ ಆರ್ ಪುಟೀಲ್)	ಕರ್ನಾಟಕ ರಾಜ್ಯಪಾಲರ ಪರವಾಗಿ ಕರ್ನಾಟಕ ಪಾರದರ್ಶಕ ಅಧಿ	ಧಿನಿಯಮ 2000ರ ಪ್ರಕಾರ ಗ್ರಾಮೀಣ ಕುಡಿಯುವ ನೀರು
	ce : Bengaluru e : 10.11.2023		Co	IGNESH P mpany Secretar	y 2	the second se						Aver. straty	ಆಡಳಿತ ನಿರ್ದೇಶಕರು	ಮತ್ತು ನೈರ್ಮಲ್ಯ ವಿಭಾಗ, ಶಿವಮೊಗ್ಗ ವ್ಯಾಪ್ತಿಯಲ್ಲಿ ಜಲಜೀವನ	
			80	ompliance Offici	er D	ನಾಂಕ : ನವೆಂಬರ್ 0	9, 2023					1	lmasf: 07568951	ರಿಗಳನ್ನು ನಿರ್ವಹಿಸಲು ಟೆಂಡರ್ ಆಹ್ವಾನಿಸಲಾಗಿರುತ್ತದೆ. ಇಂಡೆ	CONTRACTOR OF THE DRIVEN AND A DRIVEN A DRIVEN AND A DRIVEN
_				2014 W 224 Feder		100 E	8		window	10-10-00-00-00-00-00-00-00-00-00-00-00-0	VI SUNSHIP PER		1	(5) 587 CALL 2 (6) 674 CALL 2 (7) 387 (8) 3257 (9	NG 등 2015년 11월 - 11월 - 11일
	C		2	YEI	PM	ם או	ESIG	N AL	ID T	FCL		<b>NITE</b>	n I	(13) 853 (14) 841 (15) 842	
	{xe	m	L .	<b>ALL</b>	a mit		LUIU			LUI				ಟಿಂಡರ್ ವಿವರಗಳು, ಪರಪ್ತಗಳು ಮತ್ತು ತಿದ್ದುಪಡಿಗಳು ಅಥವ	ವಾ ಬದಲಾವಣೆಗಳು https://www.kopp.karnata-
	I AC	тρ	R	egistered Off	ice: #17, 4th	Floor, Agies	Building, 1st 'A			angala, Beng	aluru – 560 (	034, Karnatak	ka, India.	ka.gov.in ಜಾಲತಾಣದಲ್ಲಿ ಲಧ್ಯವಿದ್ದು, ಅರ್ಹ ಗುತ್ತಿಗೆದಾರರು/೧	
	L.	<b>_</b>	J		Tel No: 0	80 4370 836	CIN: L/2 D; E-mail: vaisl	200KA2015P		Website: u	www.velomor	in		ಅನ್ನು ಸದರಿ ಜಾಲತಾಣದಲ್ಲಿಯೇ ಸಲ್ಲಿಸುವುದು. ಟೆಂಡರ್ನ ಕೆಲ	
							New Sector and the sector							ತನ್ನು ಸದರ ದಾರಶವಾದಲ್ಲಿಯೇ ಸಲ್ಲಸುವುದು. ವರದರ ನ ಕರ ಸ್ಟೀಕರಿಸುವ ಕೊನೆಯ ದಿನಾಂಕ : 14.11.2023 & 15.11.202	
	S	Statement of	unaudited st	andalone an	d consolidate	d financial r	esults for the q	uarter and si	x months en	ided Septem	iber 30, 202	3			51550 (V)
											(Rupees in	1000's except	per share data)	ತೆರೆಯುವ ದಿನಾಂಕ: 17.11.2023 ರ ಬೆಳಗ್ಗೆ 11.30 (3) ದ್ವ	
SI.	Particulars			Stan	idalone					Conso	lidated			16.11.2023 & 17.11.2023 ರ ದೆಳಗ್ಗೆ 11.30 (4) ದ್ವಿಲಕೋಟೆಂ	
No		Quarter	Quarter	Quarter	Six months	Six months	Year ended	Quarter	Quarter	Quarter	Six months	Six months	Year ended	& 19.11.2023 ರ ಬೆಳಗ್ಗೆ 11.30 (5) ಕಾಮಗಾರಿಯನ್ನು ಪೂಣ	ರ್ಣಗೊಳಿಸಲು ನಿಗಧಿಪಡಿಸಿದ ಕಾಲಾವಧಿ : ಏಕ ಲಕೋಟೆ
		ended	manufactor of Languages					and the second second	andod lung	ended				E The state of the base of the formation is	
		September	ended June 30, 2023	ended September	ended September	ended September	March 31, 2023	ended September	ended June 30, 2023	September	ended September	ended September	March 31, 2023	ಹಿ ದ್ವಿ ಲಕೋಟೆ 6 ತಿಂಗಳು (180 ದಿನಗಳು).	
							2023						2023	En X0.00./0/X0.29-11	ಸಹಿ/- ಕಾರ್ಯಪಾಲಕ ಇಂಜಿನಿಯರರು. ಕಾಡಿಯುವ ನೀರು ಮತ್ತು ಕೆರ್ಮಲು ವಿಭಾಗ ಹಿನವೊಗ
	Autority website	September 30, 2023 (Unaudited)	30, 2023 (Unaudited)	September 30, 2022 (Unaudited)	September 30, 2023 (Unaudited)	September 30, 2022 (Unaudited)	2023 (Audited)	September 30, 2023 (Unaudited)	30, 2023 (Unaudited)	September 30, 2022 (Unaudited)	September 30, 2023 (Unaudited)	September 30, 2022 (Unaudited)	2023 (Audited)	En X0.00./0/X0.29-11	ಸಹಿ/– ಕಾರ್ಯಪಾಲಕ ಇಂಜಿನಿಯರರು, ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಶಿವಮೊಗ್ಗ.
1	Income from operations	September 30, 2023	30, 2023	September 30, 2022	September 30, 2023	September 30, 2022	2023	September 30, 2023	30, 2023	September 30, 2022	September 30, 2023	September 30, 2022	2023	ವಾ.ಸಾ.ಸಂ.ಇ./ಶಿ/ಸಂ.29-11 ರಭೀಂಕಾರ್/2022-23 ಗ್ರಾಮೀಣ ಕ	ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಶಿವಮೊಗ್ಗ.
1	operations	September 30, 2023 (Unaudited) 21,380.94	30, 2023 (Unaudited) 21,752.96	September 30, 2022 (Unaudited) 39,201.23	September 30, 2023 (Unaudited) 43,133.90	September 30, 2022 (Unaudited) 69,855.42	2023 (Audited) 1,34,192.99	September 30, 2023 (Unaudited) 21,136,94	30, 2023 (Unaudited) 23,102.96	September 30, 2022 (Unaudited) 43,018.73	September 30, 2023 (Unaudited) 44,239.90	September 30, 2022 (Unaudited) 75,072.92	2023 (Audited) 1,47,420.60	ವಾ.ಸಾ.ಸಂ.ಇ./ಶಿ/ಸಂ.29-11 ರಭೀಂಕಾರ್/2022-23 ಗ್ರಾಮೀಣ ಕ	전성 동물 가는 것 같아요? 이 것 것 같아요? 동안가 가장 가 가지 않는 것 같아.
1	operations Net Profit / (Loss) for the period (before Tax,	September 30, 2023 (Unaudited)	30, 2023 (Unaudited) 21,752.96	September 30, 2022 (Unaudited)	September 30, 2023 (Unaudited)	September 30, 2022 (Unaudited)	2023 (Audited)	September 30, 2023 (Unaudited)	30, 2023 (Unaudited)	September 30, 2022 (Unaudited) 43,018.73	September 30, 2023 (Unaudited) 44,239.90	September 30, 2022 (Unaudited) 75,072.92	2023 (Audited)	ವಾ.ಸಾ.ಸಂ.ಇ./ಶಿ/ಸಂ.29-11 ರಭೀಂಕಾರ್/2022-23 ಗ್ರಾಮೀಣ ಕ	ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಶಿವಮೊಗ್ಗ. ಮಹಾನಗರ ಪಾಅಕೆ
1	operations Net Profit / (Loss) for	September 30, 2023 (Unaudited) 21,380.94	30, 2023 (Unaudited) 21,752.96	September 30, 2022 (Unaudited) 39,201.23	September 30, 2023 (Unaudited) 43,133.90	September 30, 2022 (Unaudited) 69,855.42	2023 (Audited) 1,34,192.99	September 30, 2023 (Unaudited) 21,136,94	30, 2023 (Unaudited) 23,102.96	September 30, 2022 (Unaudited) 43,018.73	September 30, 2023 (Unaudited) 44,239.90	September 30, 2022 (Unaudited) 75,072.92	2023 (Audited) 1,47,420.60	ಸಾಸು ಇ./5/ನಂ.29-11 ರೋಂಕರ್/2022-23 ಗ್ರಾಮೀಣ ನ ಹುಬ್ಬಆಕ್ಟ-ಧಾರವಾಡ 🍥 :	ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಶಿವಮೊಗ್ಗ. ಮಹಾನಗರ ಪಾಅಕೆ ಕಚೇರಿ (ವಿ) ಹುಬ್ಬಳ್ಳಿ
1 2 3	operations Net Profit / (Loss) for the period (before Tax, Exceptional and/or Extraordinary items) Net Profit / (Loss) for	September 30, 2023 (Unaudited) 21,380.94 (36,996.46)	30, 2023 (Unaudited) 21,752.96	September 30, 2022 (Unaudited) 39,201.23	September 30, 2023 (Unaudited) 43,133.90 (63,185.78)	September 30, 2022 (Unaudited) 69,855.42 (71,899.87)	2023 (Audited) 1,34,192.99	September 30, 2023 (Unaudited) 21,136.94 (45,894.80)	30, 2023 (Unaudited) 23,102.96 (31,010.93)	September 30, 2022 (Unaudited) 43,018.73 (42,115.76)	September 30, 2023 (Unaudited) 44,239.90 (76,908.38)	September 30, 2022 (Unaudited) 75,072.92 (83,989.84)	2023 (Audited) 1,47,420.60	ವಾಸಾಸುಇ./ಶಿ/ಸಂ.29-11 ರೋಂಕಾರ್/2022-23 ಗ್ರಾಮೀಣ ಕ ಹುಲ್ಲಾಣ್ಯ-ಧಾರವಾಡ ್ಯಾಮೀಣ ಕ ಕಾರ್ಯನಿರ್ವಾಹಕ ಅಭಿಯಂತರರ ಇ–ಟೆಂಡರ ಅಭ	ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಶಿವಮೊಗ್ಗ. ಮಹಾನಗರ ಪಾಅಕೆ ಕಚೇರಿ (ವಿ) ಹುಬ್ಬಳ್ಳಿ ಧಿಸೂಚನೆ
1 2 3	operations Net Profit / (Loss) for the period (before Tax, Exceptional and/or Extraordinary items) Net Profit / (Loss) for the period before tax	September 30, 2023 (Unaudited) 21,380.94 (36,996.46)	30, 2023 (Unaudited) 21,752.96 (24,189.29)	September 30, 2022 (Unaudited) 39,201.23 (33,131.43)	September 30, 2023 (Unaudited) 43,133.90 (63,185.78)	September 30, 2022 (Unaudited) 69,855.42 (71,899.87)	2023 (Audited) 1,34,192.99 (1.41.458.35)	September 30, 2023 (Unaudited) 21,136.94 (45,894.80)	30, 2023 (Unaudited) 23,102.96 (31,010.93)	September 30, 2022 (Unaudited) 43,018.73 (42,115.76)	September 30, 2023 (Unaudited) 44,239.90 (76,908.38)	September 30, 2022 (Unaudited) 75,072.92 (83,989.84)	2023 (Audited) 1,47,420.60 (1.64,420.95)	ವಾಸಾಸು ಇ./ ಶಿ/ಸಂ. 29-11 ರೋಂಕಾರ್ / 2022-23 ಗ್ರಾಮೀಣ ನ ಹುಲ್ಲು ಆಕ್ಟ್ರ – ಧಾರವಾಡ ್ಯಾಮೀಣ ನ ಕಾರ್ಯನಿರ್ವಾಹಕ ಅಭಿಯಂತರರ ಇ–ಟೆಂಡರ ಅಭ ಹುಬ್ಬಳ್ಳ –ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕರ್ನಾಟಕ ಸಾವ ಪಕಾರ ಆ,ಕ 2000 ರ ನಿಯಮದಂತೆ ಕರ್ನಾಟಕ ವಿದ್ಯುತ್ ಪರೀವೀಕಕರಿಂದ	ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಶಿವಮೊಗ್ಗ. ಮಹಾನಗರ ಪಾಅಕೆ ಕಚೇರಿ (ವಿ) ಹುಬ್ಬಳ್ಳಿ ಧಿಸೂಚನೆ ವರ್ಷಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಿಕ ಆದೇಶ 1999–2000 ರ ಂದ ಗುತಿಗೆದಾರಿಕೆ ಪರವಾನಿಗೆ ಹೊಂದಿರುವ / ಹುಬ್ಬಳಿ–ಧಾರವಾಡ
1	operations Net Profit / (Loss) for the period (before Tax, Exceptional and/or Extraordinary items) Net Profit / (Loss) for	September 30, 2023 (Unaudited) 21,380.94 (36,996.46)	30, 2023 (Unaudited) 21,752.96 (24,189.29)	September 30, 2022 (Unaudited) 39,201.23 (33,131.43)	September 30, 2023 (Unaudited) 43,133.90 (63,185.78)	September 30, 2022 (Unaudited) 69,855.42 (71,899.87)	2023 (Audited) 1,34,192.99 (1.41.458.35)	September 30, 2023 (Unaudited) 21,136.94 (45,894.80)	30, 2023 (Unaudited) 23,102.96 (31,010.93)	September 30, 2022 (Unaudited) 43,018.73 (42,115.76)	September 30, 2023 (Unaudited) 44,239.90 (76,908.38)	September 30, 2022 (Unaudited) 75,072.92 (83,989.84)	2023 (Audited) 1,47,420.60 (1.64,420.95)	ಸಾ.ಸು.ಇ./ಶಿ/ಸಂ.29-11 ರೋಂಕಾರ್/2022-23 ಗ್ರಾಮೀಣ ಕ ಹುಲ್ಲಾಣ್ಯ-ಧಾರವಾಡ ್ಯಾಮೀಣ ಕ ಕಾರ್ಯನಿರ್ವಾಹಕ ಅಭಿಯಂತರರ ಇ–ಟೆಂಡರ ಅಭ ಹುಬ್ಬಳ್ಳ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕರ್ನಾಟಕ ಸಾಹ ಪ್ರಕಾರ ಆ್ಯಕ್ಷ 2000 ರ ನಿಯಮದಂತೆ ಕರ್ನಾಟಕ ವಿದ್ಯುತ್ ಪರೀವೀಕ್ಷಕರಿಂದ ಮಹಾನಗರ ಪಾಲಿಕೆಯಲ್ಲಿ / ಲೋಕೋಪಯೋಗಿ ಇಲಾಖೆಯಲ್ಲಿ ನೆ	ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಶಿವಮೊಗ್ಗ. ಮಹಾನಗರ ಪಾಅಕೆ ಕಚೇರಿ (ವಿ) ಹುಬ್ಬಳ್ಳಿ ಧಿಸೂಚನೆ ವರ್ಷಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಿಕ ಆದೇಶ 1999–2000 ರ ದ ಗುತ್ತಿಗೆದಾರಿಕೆ ಪರವಾನಿಗೆ ಹೊಂದಿರುವ / ಹುಬ್ಬಳ್ಳಿ-ಧಾರವಾಡ ನೊಂದಾಯಿತ ಅರ್ಹ ವಿದ್ಯುತ್ ಗುತ್ತಿಗೆದಾರರರು ಮಹಾನಗರ
1 2 3 4	operations Net Profit / (Loss) for the period (before Tax, Exceptional and/or Extraordinary items) Net Profit / (Loss) for the period before tax (after Exceptional and/ or Extraordinary items) Net Profit / (Loss) for	September 30, 2023 (Unaudited) 21,380.94 (38,996.46) (38,996.46)	30, 2023 (Unaudited) 21,752.96 (24,189.29)	September 30, 2022 (Unaudited) 39,201.23 (33,131.43)	September 30, 2023 (Unaudited) 43,133.90 (63,185.78) (63,185.78)	September 30, 2022 (Unaudited) 69,855.42 (71,899.87)	2023 (Audited) 1,34,192.99 (1.41.458.35)	September 30, 2023 (Unaudited) 21,136.94 (45,894.80)	30, 2023 (Unaudited) 23,102.96 (31,010.93)	September 30, 2022 (Unaudited) 43,018.73 (42,115.76) (42,115.76)	September 30, 2023 (Unaudited) 44,239.90 (76,908.38) (76,908.38)	September 30, 2022 (Unaudited) 75,072.92 (83,989.84) (83,989.84)	2023 (Audited) 1,47,420.60 (1.64,420.95)	ವಾಸಾಸು ಇ./ ಶಿ/ಸಂ.29-11 ರೋಂಕಾರ್ /2022-23 ಗ್ರಾಮೀಣ ರ ಹುಲ್ಲುಣ್ಣ – ಧಾರವಾಡ ್ಯಾಮೀಣ ರ ಕಾರ್ಯನಿರ್ವಾಹಕ ಅಭಿಯಂತರರ ಇ–ಟೆಂಡರ ಅಭ ಹುಬ್ಬಳ್ಳ –ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕರ್ನಾಟಕ ಸಾಹ ಪ್ರಕಾರ ಆ್ಯಕ್ಷ 2000 ರ ನಿಯಮದಂತೆ ಕರ್ನಾಟಕ ವಿದ್ಯುತ್ ಪರೀವೀಕ್ಷಕರಿಂದ ಮಹಾನಗರ ಪಾಲಿಕೆಯಲ್ಲಿ / ಲೋಕೋಪಯೋಗಿ ಇಲಾಖೆಯಲ್ಲಿ ನೆ ವಾಲಿಕೆಯಲ್ಲಿ ಸಹ ನೋಂದಣಿಯಾಗಿರುವ ಇ–ಪೊಟ್ಯಾರಮೆಂಟ ಪೊರ್ಟ ಧಾಗವಹಿಸಬಹುದು.	ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಶಿವಮೊಗ್ಗ. ಮಹಾನಗರ ಪಾಅಕೆ ಕಚೇರಿ (ವಿ) ಹುಬ್ಬಳ್ಳಿ ಧಿಸೂಚನೆ ವರ್ಷಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಿಕ ಆದೇಶ 1999–2000 ರ ಂದ ಗುತ್ತಿಗೆದಾರಿಕೆ ಪರವಾನಿಗೆ ಹೊಂದಿರುವ / ಹುಬ್ಬಳ್ಳಿ–ಧಾರವಾಡ ನೊಂದಾಯಿತ ಅರ್ಹ ವಿದ್ಯುತ್ ಗುತ್ತಿಗೆದಾರರರು ಮಹಾನಗರ ಆಲ್ ಮುಖಾಂತರ ಈ ಕೆಳಕಂಡ ಕಾಮಗಾರಿಗಳ ಟಿಂಡರಗಳಲ್ಲಿ
1 2 3	operations Net Profit / (Loss) for the period (before Tax, Exceptional and/or Extraordinary items) Net Profit / (Loss) for the period before tax (after Exceptional and/ or Extraordinary items) Net Profit / (Loss) for the period after tax	September 30, 2023 (Unaudited) 21,380.94 (38,996.46) (38,996.46)	30, 2023 (Unaudited) 21,752.96 (24,189.29) (24,189.29)	September 30, 2022 (Unaudited) 39,201.23 (33,131.43) (33,131.43)	September 30, 2023 (Unaudited) 43,133.90 (63,185.78) (63,185.78)	September 30, 2022 (Unaudited) 69,855.42 (71,899.87) (71,899.87)	2023 (Audited) 1,34,192.99 (1,41,458.35) (1,41,458.35)	September 30, 2023 (Unaudited) 21,136,94 (45,894.80) (45,894.80)	30, 2023 (Unaudited) 23,102.96 (31,010.93) (31,010.93)	September 30, 2022 (Unaudited) 43,018.73 (42,115.76) (42,115.76)	September 30, 2023 (Unaudited) 44,239.90 (76,908.38) (76,908.38)	September 30, 2022 (Unaudited) 75,072.92 (83,989.84) (83,989.84)	2023 (Audited) 1,47,420.60 (1,64,420.95) (1,64,420.95)	ಸಾ.ಸು.ಇ./ಶಿ/ಸಂ.29-11 ರೋಂಕರ್/2022-23 ಗ್ರಾಮೀಣ ರ ಹುಲ್ಲುಣ್ಯ-ಧಾರವಾಡ ್ರ ಕಾರ್ಯನಿರ್ವಾಹಕ ಅಭಿಯಂತರರ ಇ–ಟೆಂಡರ ಅಭ ಹುಬ್ಬಳ್ಳ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕರ್ನಾಟಕ ಸಾವ ಪ್ರಕಾರ ಆ್ಯಕ್ಷ 2000 ರ ನಿಯಮದಂತೆ ಕರ್ನಾಟಕ ವಿದ್ಯುತ್ ಪರೀವೀಕ್ಷಕರಿಂದ ಮಹಾನಗರ ಪಾಲಿಕೆಯಲ್ಲಿ / ಲೋಕೋಪಯೋಗಿ ಇಲಾಖೆಯಲ್ಲಿ ನೆ ವಾಲಿಕೆಯಲ್ಲಿ ಸಹ ನೋಂದಣಿಯಾಗಿರುವ ಇ–ಪೊಟ್ಯಾರಮೆಂಟ ಪೊರ್ಟ ಭಾಗವಹಿಸಬಹುದು.	ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಶಿವಮೊಗ್ಗ. ಮಹಾನಗರ ಪಾಅಕೆ ಕಚೇರಿ (ವಿ) ಹುಬ್ಬಳ್ಳಿ ಧಿಸೂಚನೆ ರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಿಕ ಆದೇಶ 1999–2000 ರ ಂದ ಗುತ್ತಿಗೆದಾರಿಕೆ ಪರವಾನಿಗೆ ಹೊಂದಿರುವ / ಹುಬ್ಬಳ್ಳಿ-ಧಾರವಾಡ ನೊಂದಾಯಿತ ಅರ್ಹ ವಿದ್ಯುತ್ ಗುತ್ತಿಗೆದಾರರರು ಮಹಾನಗರ ಆರ್ಲೈನ್ ಮೂಲಕ ಸಲ್ಲಿಸುವುದು, ಹೆಚ್ಚನ ಮಾಹಿತಿಯನ್ನು
1 2 3 4	operations Net Profit / (Loss) for the period (before Tax, Exceptional and/or Extraordinary items) Net Profit / (Loss) for the period before tax (after Exceptional and/ or Extraordinary items) Net Profit / (Loss) for	September 30, 2023 (Unaudited) 21,380.94 (38,996.46) (38,996.46)	30, 2023 (Unaudited) 21,752.96 (24,189.29) (24,189.29)	September 30, 2022 (Unaudited) 39,201.23 (33,131.43) (33,131.43)	September 30, 2023 (Unaudited) 43,133.90 (63,185.78) (63,185.78)	September 30, 2022 (Unaudited) 69,855.42 (71,899.87) (71,899.87)	2023 (Audited) 1,34,192.99 (1,41,458.35) (1,41,458.35)	September 30, 2023 (Unaudited) 21,136,94 (45,894.80) (45,894.80)	30, 2023 (Unaudited) 23,102.96 (31,010.93) (31,010.93)	September 30, 2022 (Unaudited) 43,018.73 (42,115.76) (42,115.76)	September 30, 2023 (Unaudited) 44,239.90 (76,908.38) (76,908.38)	September 30, 2022 (Unaudited) 75,072.92 (83,989.84) (83,989.84)	2023 (Audited) 1,47,420.60 (1,64,420.95) (1,64,420.95)	ಪಾಸಾಸುಇ./ಶಿ/ಸಂ.29-11 ರೋಂಕಾರ್/2022-23 ಗ್ರಾಮೀಣ ನ ಹುಲ್ಲುಳ್ಳ-ಧಾರವಾಡ ್ರಾಮ್ ಅಭಿಯಂತರರ ಇ–ಟೆಂಡರ ಅಭ ಹುಲ್ಲಳ್ಳ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕರ್ನಾಟಕ ಸಾಂ ಪ್ರಕಾರ ಆ್ಯಕ್ಷ 2000 ರ ನಿಯಮದಂತೆ ಕರ್ನಾಟಕ ವಿದ್ಯುತ್ ಪರೀವೀಕ್ಷಕರಿಂದ ಮಹಾನಗರ ಪಾಲಿಕೆಯಲ್ಲಿ / ಲೋಕೋಪಯೋಗಿ ಇಲಾಖೆಯಲ್ಲಿ ನೆ. ವಾಲಿಕೆಯಲ್ಲಿ ಸಹ ನೋಂದಣಿಯಾಗಿರುವ ಇ–ಪೊಕ್ಕೂರಮೆಂಟ ಪೊರ್ಟ ಭಾಗವಹಿಸಬಹುದು. ಸಾಮಾನ್ಯ ಸೂಜನೆಗಳು:– ಗುತ್ತಿಗೆದಾರರು ಗುತ್ತಿಗೆಗಳನ್ನು ಆ ಕಾರ್ಯನಿರ್ವಾಹಕ ಇಂಜಿನೀಯರ (ವಿದ್ಯುತ್) ಇವರ ಕಚೇರಿ ವೇಳೆಯ	ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಶಿವಮೊಗ್ಗ. ಮಹಾನಗರ ಪಾಅಕೆ ಕಚೇರಿ (ವಿ) ಹುಬ್ಬಳ್ಳಿ ವಿಸೂಚನೆ ವರ್ಷಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಿಕ ಆದೇಶ 1999–2000 ರ ದ ಗುತ್ತಿಗೆದಾರಿಕೆ ಪರವಾನಿಗೆ ಹೊಂದಿರುವ / ಹುಬ್ಬಳ್ಳಿ-ಧಾರವಾಡ ನೊಂದಾಯಿತ ಅರ್ಹ ವಿದ್ಯುತ್ ಗುತ್ತಿಗೆದಾರರರು ಮಹಾನಗರ ರ್ಟಲ್ ಮುಖಾಂತರ ಈ ಕೆಳಕಂಡ ಕಾಮಗಾರಿಗಳ ಟಿಂಡರೆಗಳಲ್ಲಿ ಆನ್ಲೈನ್ ಮೂಲಕ ಸಲ್ಲಿಸುವುದು, ಹೆಚ್ಚನ ಮಾಹಿತಿಯನ್ನು ಎಲ್ಲಿ ಪಡೆಯಬಹುದಾಗಿದೆ. ದೂರವಾಣಿ ಸಂಖ್ಯೆ ಹುಬ್ಬಳ್ಳಿ ಕಚೇರಿ
1 2 3 4 5	operations Net Profit / (Loss) for the period (before Tax, Exceptional and/or Extraordinary items) Net Profit / (Loss) for the period before tax (after Exceptional and/ or Extraordinary items) Net Profit / (Loss) for the period after tax (after Exceptional and/ or Extraordinary items) Total Comprehensive	September 30, 2023 (Unaudited) 21,380.94 (38,996.46) (38,996.46) (38,427.28)	30, 2023 (Unaudited) 21,752.96 (24,189.29) (24,189.29)	September 30, 2022 (Unaudited) 39,201.23 (33,131.43) (33,131.43)	September 30, 2023 (Unaudited) 43,133.90 (63,185.78) (63,185.78)	September 30, 2022 (Unaudited) 69,855.42 (71,899.87) (71,899.87)	2023 (Audited) 1,34,192.99 (1,41,458.35) (1,41,458.35)	September 30, 2023 (Unaudited) 21,136,94 (45,894.80) (45,894.80)	30, 2023 (Unaudited) 23,102.96 (31,010.93) (31,010.93)	September 30, 2022 (Unaudited) 43,018.73 (42,115.76) (42,115.76) (40,401.29)	September 30, 2023 (Unaudited) 44,239,90 (76,908.38) (76,908.38) (83,535.11)	September 30, 2022 (Unaudited) 75,072.92 (83,989.84) (83,989.84) (83,989.84) (79,812.11)	2023 (Audited) 1,47,420.60 (1,64,420.95) (1,64,420.95)	ವಾಸಾಸು ಇ./ಶಿ/ಸಂ.29-11 ರೋಂಕರ್ /2022-23 ಗ್ರಾಮೀಣ ರ ಹುಲ್ಲಾಣ್ಯ-ಧಾರವಾಡ ್ರಾಮೀಣ ರ ಕಾರ್ಯನಿರ್ವಾಹಕ ಅಭಿಯಂತರರ ಇ–ಟೆಂಡರ ಅಭ ಹುಬ್ಬಳ್ಳ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕರ್ನಾಟಕ ಸಾವ ಪ್ರಕಾರ ಆ್ಯಕ್ಷ 2000 ರ ನಿಯಮದಂತೆ ಕರ್ನಾಟಕ ವಿದ್ಯುತ್ ಪರೀವೀಕ್ಷಕರಿಂದ ಮಹಾನಗರ ಪಾಲಿಕೆಯಲ್ಲಿ / ಲೋಕೋಪಯೋಗಿ ಇಲಾಖೆಯಲ್ಲಿ ನೆ ವಾಲಿಕೆಯಲ್ಲಿ ಸಹ ನೋಂದಣಿಯಾಗಿರುವ ಇ–ಪ್ರೊಟ್ಯಾರಮೆಂಟ ಪೊರ್ಟ ಧಾಗವಹಿಸಬಹುದು. ಸಾಮಾನ್ಯ ಸೂಜನೆಗಳು:- ಗುತ್ತಿಗೆದಾರರು ಗುತ್ತಿಗೆಗಳನ್ನು ಕ ಕಾರ್ಯನಿರ್ವಾಹಕ ಇಂಜಿನೀಯರ (ವಿದ್ಯುತ್) ಇವರ ಕಚೇರಿ ವೇಳೆಯ 0836-2351024 ಮತ್ತು ಅಂತರ್ಜಾಲದ ಮೂಲಕ https://kppp.ka ದಾಖಲೆಗಳನ್ನು ಕರ್ನಾಟಕ ಸರ್ಕಾರ ಇ– ಪೋಕ್ಕೂರಮೆಂಟನಲ್ಲಿ ದಿನಾಂಕ	ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಶಿವಮೊಗ್ಗ. ಮಹಾನಗರ ಪಾಅಕೆ ಕಚೇರಿ (ವಿ) ಹುಬ್ಬಳ್ಳಿ ಧಿಸೂಚನೆ ವರ್ಷಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಿಕ ಆದೇಶ 1999–2000 ರ ದ ಗುತ್ತಿಗೆದಾರಿಕೆ ಪರವಾನಿಗೆ ಹೊಂದಿರುವ / ಹುಬ್ಬಳ್ಳಿ-ಧಾರವಾಡ ನೊಂದಾಯಿತ ಅರ್ಹ ವಿದ್ಯಾತ್ ಗುತ್ತಿಗೆದಾರರರು ಮಹಾನಗರ ಆರ್ಲೈನ್ ಮೂಲಕ ಸಲ್ಲಿಸುವುದು, ಹೆಚ್ಚಿನ ಮಾಹಿತಿಯನ್ನು ಎಲ್ಲಿ ಪಡೆಯಬಹುದಾಗಿದೆ. ದೂರವಾಣಿ ಸಂಖ್ಯೆ ಹುಬ್ಬಳ್ಳಿ ಕಚೇರಿ armataka.gov.in ವೆಟ್ ಸೈಟ್ ರಲ್ಲಿ ಪಡೆಯಬಹುದು, ಟಿಂಡರ ರಾ; 13–11–2023 ರಿಂದ ಪಡೆಯಬಹುದು, ಒಂದು ವೇಳೆ ಸವರಿ
1 2 3 4 5	operations Net Profit / (Loss) for the period (before Tax, Exceptional and/or Extraordinary items) Net Profit / (Loss) for the period before tax (after Exceptional and/ or Extraordinary items) Net Profit / (Loss) for the period after tax (after Exceptional and/ or Extraordinary items) Total Comprehensive Income for the period	September 30, 2023 (Unaudited) 21,380.94 (38,996.46) (38,996.46) (38,427.28)	30, 2023 (Unaudited) 21,752.96 (24,189.29) (24,189.29) (24,189.29)	September 30, 2022 (Unaudited) 39,201.23 (33,131.43) (33,131.43) (33,131.43) (31,383.86)	September 30, 2023 (Unaudited) 43,133.90 (63,185.78) (63,185.78) (69,812.51)	September 30, 2022 (Unaudited) 69,855.42 (71,899.87) (71,899.87) (71,899.87) (67,711.75)	2023 (Audited) 1,34,192.99 (1,41,458.35) (1,41,458.35) (1,37,471.00)	September 30, 2023 (Unaudited) 21,136,94 (45,894.80) (45,894.80) (45,894.80) (45,325.62)	30, 2023 (Unaudited) 23,102.96 (31,010.93) (31,010.93) (38,206.84)	September 30, 2022 (Unaudited) 43,018.73 (42,115.76) (42,115.76) (40,401.29)	September 30, 2023 (Unaudited) 44,239,90 (76,908.38) (76,908.38) (83,535.11)	September 30, 2022 (Unaudited) 75,072.92 (83,989.84) (83,989.84) (83,989.84) (79,812.11)	2023 (Audited) 1,47,420.60 (1,64,420.95) (1,64,420.95) (1,64,420.95)	ಸಾ.ಸು.ಇ./ಶಿ/ಸಂ.29-11 ರೋಕಾರ್ /2022-23 ಗ್ರಾಮೀಣ ರ ಹುಲ್ಲಾಣ್ಯ-ಧಾರವಾಡ ್ಯಾಮಿ ರಾರ್ಯನಿರ್ವಾಹಕ ಅಭಿಯಂತರರ ಇ–ಟೆಂಡರ ಅಭ ಹುಬ್ಬಳ್ಳ-ಧಾರವಾಡ ಮಹಾನಗರ ಶಾಲಿಕೆ ವ್ಯಾಪ್ತಿಯಲ್ಲಿ ಕರ್ನಾಟಕ ಸಾವ ಪ್ರಕಾರ ಆ್ಯಕ್ಷ 2000 ರ ನಿಯಮದಂತೆ ಕರ್ನಾಟಕ ವಿದ್ಯುತ್ ಪರೀವೀಕ್ಷಕರಿಂದ ಮಹಾನಗರ ಪಾಲಿಕೆಯಲ್ಲಿ / ಲೋಕೋಪಯೋಗಿ ಇಲಾಖೆಯಲ್ಲಿ ನೆ ವಾಲಿಕೆಯಲ್ಲಿ ಸಹ ನೋಂದಣಿಯಾಗಿರುವ ಇ–ಪೊಟ್ಯಾರಮೆಂಟ ಪೊರ್ಟ ಧಾಗವಹಿಸಬಹುದು. ಸಾಮಾನ್ಯ ಸೂಚನೆಗಳು:– ಗುತ್ತಿಗೆದಾರರು ಗುತ್ತಿಗೆಗಳನ್ನು ಅ ಕಾರ್ಯನಿರ್ವಾಹಕ ಇಂಜಿನೀಯರ (ವಿದ್ಯುತ್) ಇವರ ಕಚೇರಿ ವೇಳೆಯ 0836–2351024 ಮತ್ತು ಅಂತರ್/ಪಾಲದ ಮೂಲಕ https://kppp.ka ದಾಖಲೆಗಳನ್ನು ಕರ್ನಾಟಕ ಸರ್ಕಾರ ಇ– ಪೋಕ್ಯಾರಮೆಂಟನಲ್ಲಿ ದಿನಾಂಕ ಟಿಂಡರಗಳಲ್ಲಿ ಯಾವುದೇ ಬದಲಾವಣೆ ಇದ್ದಲ್ಲಿ ಸದರಿ ಬದಲಾವಣೆಯ ವಿವ	ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಶಿವಮೊಗ್ಗ. ಮಹಾನಗರ ಪಾಅಕೆ ಕಚೇರಿ (ವಿ) ಹುಬ್ಬಳ್ಳಿ ಧಿಸೂಚನೆ ವರ್ಷಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಿಕ ಆದೇಶ 1999–2000 ರ ದ ಗುತ್ತಿಗೆದಾರಿಕೆ ಪರವಾನಿಗೆ ಹೊಂದಿರುವ / ಹುಬ್ಬಳ್ಳಿ-ಧಾರವಾಡ ನೊಂದಾಯಿತ ಅರ್ಹ ವಿದ್ಯುತ್ ಗುತ್ತಿಗೆದಾರರರು ಮಹಾನಗರ ರ್ಟಲ್ ಮುಖಾಂತರ ಈ ಕೆಳಕಂಡ ಕಾಮಗಾರಿಗಳ ಟಿಂಡರಗಳಲ್ಲಿ ಆನ್ಲೈನ್ ಮೂಲಕ ಸಲ್ಲಿಸುವುದು, ಹೆಚ್ಚಿನ ಮಾಹಿತಿಯನ್ನು ಎಲ್ಲಿ ಪಡೆಯಬಹುದಾಗಿದೆ. ದೂರವಾಣಿ ಸಂಖ್ಯೆ ಹುಬ್ಬಳ್ಳ ಕಚೇರಿ armataka.gov.in ವೆಬ್ ಸೈಟ್ ರಲ್ಲಿ ಪಡೆಯಬಹುದು, ಟಿಂಡರ ರಶ: 13–11–2023 ರಿಂದ ಪಡೆಯಬಹುದು, ಒಂದು ವೇಳೆ ಸದರಿ ಎರಗಳನ್ನು ಇ–ಫೋರ್ಟಲ್ ನಲ್ಲಿ ಮಾತ್ರ ಪ್ರಕಟಿಸಲಾಗುವುದು.
1 2 3 4 5	operations Net Profit / (Loss) for the period (before Tax, Exceptional and/or Extraordinary Items) Net Profit / (Loss) for the period before tax (after Exceptional and/ or Extraordinary Items) Net Profit / (Loss) for the period after tax (after Exceptional and/ or Extraordinary Items) Total Comprehensive Income for the period [Comprising Profit./ (Loss) for the period	September 30, 2023 (Unaudited) 21,380.94 (38,996.46) (38,996.46) (38,427.28)	30, 2023 (Unaudited) 21,752.96 (24,189.29) (24,189.29) (24,189.29)	September 30, 2022 (Unaudited) 39,201.23 (33,131.43) (33,131.43) (33,131.43) (31,383.86)	September 30, 2023 (Unaudited) 43,133.90 (63,185.78) (63,185.78) (69,812.51)	September 30, 2022 (Unaudited) 69,855.42 (71,899.87) (71,899.87) (71,899.87) (67,711.75)	2023 (Audited) 1,34,192.99 (1,41,458.35) (1,41,458.35) (1,37,471.00)	September 30, 2023 (Unaudited) 21,136,94 (45,894.80) (45,894.80) (45,894.80) (45,325.62)	30, 2023 (Unaudited) 23,102.96 (31,010.93) (31,010.93) (38,206.84)	September 30, 2022 (Unaudited) 43,018.73 (42,115.76) (42,115.76) (40,401.29)	September 30, 2023 (Unaudited) 44,239,90 (76,908.38) (76,908.38) (83,535.11)	September 30, 2022 (Unaudited) 75,072.92 (83,989.84) (83,989.84) (83,989.84) (79,812.11)	2023 (Audited) 1,47,420.60 (1,64,420.95) (1,64,420.95) (1,64,420.95)	ವಾಸಾಸು ಇ./ಶಿ/ಸಂ.29-11 ರೋಂಕರ್ /2022-23 ಗ್ರಾಮೀಣ ರ ಹುಲ್ಲಾಣ್ಯ-ಧಾರವಾಡ ್ರಾಮೀಣ ರ ಕಾರ್ಯನಿರ್ವಾಹಕ ಅಭಿಯಂತರರ ಇ–ಟೆಂಡರ ಅಭ ಹುಬ್ಬಳ್ಳ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕರ್ನಾಟಕ ಸಾವ ಪ್ರಕಾರ ಆ್ಯಕ್ಷ 2000 ರ ನಿಯಮದಂತೆ ಕರ್ನಾಟಕ ವಿದ್ಯುತ್ ಪರೀವೀಕ್ಷಕರಿಂದ ಮಹಾನಗರ ಪಾಲಿಕೆಯಲ್ಲಿ / ಲೋಕೋಪಯೋಗಿ ಇಲಾಖೆಯಲ್ಲಿ ನೆ ವಾಲಿಕೆಯಲ್ಲಿ ಸಹ ನೋಂದಣಿಯಾಗಿರುವ ಇ–ಪ್ರೊಟ್ಯಾರಮೆಂಟ ಪೊರ್ಟ ಧಾಗವಹಿಸಬಹುದು. ಸಾಮಾನ್ಯ ಸೂಜನೆಗಳು:- ಗುತ್ತಿಗೆದಾರರು ಗುತ್ತಿಗೆಗಳನ್ನು ಕ ಕಾರ್ಯನಿರ್ವಾಹಕ ಇಂಜಿನೀಯರ (ವಿದ್ಯುತ್) ಇವರ ಕಚೇರಿ ವೇಳೆಯ 0836-2351024 ಮತ್ತು ಅಂತರ್ಜಾಲದ ಮೂಲಕ https://kppp.ka ದಾಖಲೆಗಳನ್ನು ಕರ್ನಾಟಕ ಸರ್ಕಾರ ಇ– ಪೋಕ್ಕೂರಮೆಂಟನಲ್ಲಿ ದಿನಾಂಕ	ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಶಿವಮೊಗ್ಗ. ಮಹಾನಗರ ಪಾಅಕೆ ಕಚೇರಿ (ವಿ) ಹುಬ್ಬಳ್ಳಿ ಧಿಸೂಚನೆ ವರ್ಷಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಿಕ ಆದೇಶ 1999–2000 ರ ದ ಗುತ್ತಿಗೆದಾರಿಕೆ ಪರವಾನಿಗೆ ಹೊಂದಿರುವ / ಹುಬ್ಬಳ್ಳಿ-ಧಾರವಾಡ ನೊಂದಾಯಿತ ಅರ್ಹ ವಿದ್ಯುತ್ ಗುತ್ತಿಗೆದಾರರರು ಮಹಾನಗರ ರ್ಟಲ್ ಮುಖಾಂತರ ಈ ಕೆಳಕಂಡ ಕಾಮಗಾರಿಗಳ ಟೆಂಡರಗಳಲ್ಲಿ ಆನ್ಲೈನ್ ಮೂಲಕ ಸಲ್ಲಿಸುವುದು. ಹೆಚ್ಚಿನ ಮಾಹಿತಿಯನ್ನು ಎಲ್ಲಿ ಪಡೆಯಬಹುದಾಗಿದೆ. ದೂರವಾಣಿ ಸಂಖ್ಯೆ ಹುಬ್ಬಳ್ಳ ಕಚೇರಿ armataka.gov.in ವೆಬ್ ಸೈಟ್ ರಲ್ಲಿ ಪಡೆಯಬಹುದು. ಟೆಂಡರ ರಶ; 13–11–2023 ರಿಂದ ಪಡೆಯಬಹುದು. ಒಂದು ವೇಳೆ ಸದರಿ ಬವರಗಳನ್ನು ಇ–ಫೋರ್ಟಲ್ ನಲ್ಲಿ ಮಾತ್ರ ಪ್ರಕಟಿಸಲಾಗುವುದು. ಮಗಾರಿ
1 2 3 4 5	operations Net Profit / (Loss) for the period (before Tax, Exceptional and/or Extraordinary items) Net Profit / (Loss) for the period before tax (after Exceptional and/ or Extraordinary items) Net Profit / (Loss) for the period after tax (after Exceptional and/ or Extraordinary items) Net Profit / (Loss) for the period after tax (after Exceptional and/ or Extraordinary items) Total Comprehensive Income for the period [Comprising Profit / (Loss) for the period (after tax) and Other	September 30, 2023 (Unaudited) 21,380.94 (38,996.46) (38,996.46) (38,427.28)	30, 2023 (Unaudited) 21,752.96 (24,189.29) (24,189.29) (24,189.29)	September 30, 2022 (Unaudited) 39,201.23 (33,131.43) (33,131.43) (33,131.43) (31,383.86)	September 30, 2023 (Unaudited) 43,133.90 (63,185.78) (63,185.78) (69,812.51)	September 30, 2022 (Unaudited) 69,855.42 (71,899.87) (71,899.87) (71,899.87) (67,711.75)	2023 (Audited) 1,34,192.99 (1,41,458.35) (1,41,458.35) (1,37,471.00)	September 30, 2023 (Unaudited) 21,136,94 (45,894.80) (45,894.80) (45,894.80) (45,325.62)	30, 2023 (Unaudited) 23,102.96 (31,010.93) (31,010.93) (38,206.84)	September 30, 2022 (Unaudited) 43,018.73 (42,115.76) (42,115.76) (40,401.29)	September 30, 2023 (Unaudited) 44,239,90 (76,908.38) (76,908.38) (83,535.11)	September 30, 2022 (Unaudited) 75,072.92 (83,989.84) (83,989.84) (83,989.84) (79,812.11)	2023 (Audited) 1,47,420.60 (1,64,420.95) (1,64,420.95) (1,64,420.95)	ಶಾಸಾಸು ಇ./ಶಿ/ಸಂ.29-11 ರೋಕರ್ /2022-23 ಗ್ರಾಮೀಣ ರ ಹುಲ್ಲಾಣ್ರಕ್ಕೆ ಧಾರವಾಡ ಕಾರ್ಯನಿರ್ವಾಹಕ ಅಭಿಯಂತರರ ಇ–ಟೆಂಡರ ಅಭ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕರ್ನಾಟಕ ಸಾವ ಪ್ರಕಾರ ಆ್ಯಕ್ಷ 2000 ರ ನಿಯಮದಂತೆ ಕರ್ನಾಟಕ ವಿದ್ಯುತ್ ಪರೀವೀಕ್ಷಕರಿಂದ ಮಹಾನಗರ ಪಾಲಿಕೆಯಲ್ಲಿ / ಲೋಕೋಪಯೋಗಿ ಇಲಾಖೆಯಲ್ಲಿ ನೆ ವಾಲಿಕೆಯಲ್ಲಿ ಸಹ ನೋಂದಣಿಯಾಗಿರುವ ಇ–ಪ್ರೊಟ್ಯಾರಮೆಂಟ ಪೊರ್ಟ ಧಾಗವಹಿಸಬಹುದು. ಸಾಮಾನ್ಯ ಸೂಜನೆಗಳು:– ಗುತ್ತಿಗೆದಾರರು ಗುತ್ತಿಗೆಗಳನ್ನು ಕ ಕಾರ್ಯನಿರ್ವಾಹಕ ಇಂಜಿನೀಯರ (ವಿದ್ಯುತ್) ಇವರ ಕಚೇರಿ ವೇಳೆಯ 0836–2351024 ಮತ್ತು ಅಂತರ್ ಜಾಲದ ಮೂಲಕ https://kppp.ka ದಾಖಲೆಗಳನ್ನು ಕರ್ನಾಟಕ ಸರ್ಕಾರ ಇ– ಪೋತ್ಯಾರಮೆಂಟನಲ್ಲಿ ದಿನಾಂಕ ಟೆಂಡರಗಳಲ್ಲಿ ಯಾವುದೇ ಬದಲಾವಣೆ ಇದ್ದಲ್ಲಿ ಸದರಿ ಬದಲಾವಣೆಯ ವಿವ ಪೂರ್ಣಾವಧಿ ಕಾವ 1.ಸಾಮಾನ್ಯ ವರ್ಗದ ಗುತ್ತಿಗೆದಾರಿಗೆ ವ	ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಶಿವಮೊಗ್ಗ. ಮಹಾನಗರ ಪಾಅಕೆ ಕಚೇರಿ (ವಿ) ಹುಬ್ಬಳ್ಳಿ ಭಿಸೂಚನೆ ವರ್ಷಜನಿಕ ಸಂಗ್ರಹಣೆಗಳಲ್ಲಿ ಶಾರದರ್ಶಿಕ ಆದೇಶ 1999–2000 ರ ದ ಗುತ್ತಿಗೆದಾರಿಕೆ ಪರವಾನಿಗೆ ಹೊಂದಿರುವ / ಹುಬ್ಬಳ್ಳಿ-ಧಾರವಾಡ ನೊಂದಾಯಿತ ಅರ್ಹ ವಿದ್ಯಾತ್ ಗುತ್ತಿಗೆದಾರರರು ಮಹಾನಗರ ಜರಲೈನ್ ಮೂಲಕ ಸಲ್ಲಿಸುವುದು, ಹೆಚ್ಚನ ಮಾಹಿತಿಯನ್ನು ಎಲ್ಲಿ ಪಡೆಯಬಹುದಾಗಿದೆ. ದೂರವಾಣಿ ಸಂಖ್ಯೆ ಹುಬ್ಬಳ್ಳಿ ಕಚೇರಿ arnataka.gov.in ವೆಟ್ ಸೈಟ್ ರಲ್ಲಿ ಪಡೆಯಬಹುದು, ಟೆಂಡರ ರಾಗ ತಿರ್ದಾರಿಂದ ಪಡೆಯಬಹುದು, ಒಂದು ವೇಳೆ ಸದರಿ ಬರಗಳನ್ನು ಇ-ಪೋರ್ಟಲ್ ನಲ್ಲಿ ಮಾತ್ರ ಪ್ರಕಟಿಸಲಾಗುವುದು, ಮಗಾರಿ ಮೀಸಲಾದ ಕಾಮಗಾರಿಗಳು 0.00,ಕಾಮಗಾರಿ ನಿರ್ವಹಣೆ: 03 ತಿಂಗಳು. (2) 2255(3ನೇ ಕರೆ),
1 2 3 4 5	operations Net Profit / (Loss) for the period (before Tax, Exceptional and/or Extraordinary Items) Net Profit / (Loss) for the period before tax (after Exceptional and/ or Extraordinary Items) Net Profit / (Loss) for the period after tax (after Exceptional and/ or Extraordinary Items) Total Comprehensive Income for the period [Comprising Profit./ (Loss) for the period	September 30, 2023 (Unaudited) 21,380.94 (38,996.46) (38,996.46) (38,427.28)	30, 2023 (Unaudited) 21,752.96 (24,189.29) (24,189.29) (24,189.29)	September 30, 2022 (Unaudited) 39,201.23 (33,131.43) (33,131.43) (33,131.43) (31,383.86)	September 30, 2023 (Unaudited) 43,133.90 (63,185.78) (63,185.78) (69,812.51)	September 30, 2022 (Unaudited) 69,855.42 (71,899.87) (71,899.87) (71,899.87) (67,711.75)	2023 (Audited) 1,34,192.99 (1,41,458.35) (1,41,458.35) (1,37,471.00)	September 30, 2023 (Unaudited) 21,136,94 (45,894.80) (45,894.80) (45,894.80) (45,325.62)	30, 2023 (Unaudited) 23,102.96 (31,010.93) (31,010.93) (38,206.84)	September 30, 2022 (Unaudited) 43,018.73 (42,115.76) (42,115.76) (40,401.29)	September 30, 2023 (Unaudited) 44,239,90 (76,908.38) (76,908.38) (83,535.11)	September 30, 2022 (Unaudited) 75,072.92 (83,989.84) (83,989.84) (83,989.84) (79,812.11)	2023 (Audited) 1,47,420.60 (1,64,420.95) (1,64,420.95) (1,64,420.95)	ಶಾ.ಸಾ.ಸಂ.ಇ./ಶಿ/ನಂ.29-11 ಶ್ರೋಕಾರ್ /2022-23 ಗ್ರಾಮೀಣ ರ ಹುಲ್ಲಾಳ್ವಿ-ಧಾರವಾಡ ್ರಿ ಕಾರ್ಯನಿರ್ವಾಹಕ ಅಭಿಯಂತರರ <u>ಇ-ಟೆಂಡರ ಅಭೆ</u> ಹುಲ್ಲಳ್ಳಿ-ಧಾರವಾಡ ಮಹಾನಗರ ಶಾಲಿಕೆ ವ್ಯಾಪ್ತಿಯಲ್ಲಿ ಕರ್ನಾಟಕ ಸಾವ ಪ್ರಕಾರ ಆ್ಯಕ್ತ 2000 ರ ನಿಯಮದಂತೆ ಕರ್ನಾಟಕ ವಿದ್ಯುತ್ ಪರೀವೀಕ್ಷಕರಿಂದ ಮಹಾನಗರ ಪಾಲಿಕೆಯಲ್ಲಿ / ಲೋಕೋಪಯೋಗಿ ಇಲಾಖೆಯಲ್ಲಿ ನೆ ಪಾಲಿಕೆಯಲ್ಲಿ ಸಹ ಮೋಂದಣಿಯಾಗಿರುವ ಇ-ಪ್ರೊಕ್ಸೂರಮೆಂಟ ಪೊರ್ಟ ಭಾಗವಹಿಸಬಹುದು. ಸಾಮಾನ್ಯ ಸೂಚನೆಗಳು:- ಗುತ್ತಿಗೆದಾರರು ಗುತ್ತಿಗೆಗಳನ್ನು ಅ ಕಾರ್ಯನಿರ್ವಾಹಕ ಇಂಜಿನೀಯರ (ವಿದ್ಯುಶ್) ಇವರ ಕಚೇರಿ ವೇಳೆಯ 0836–2351024 ಮತ್ತು ಅಂತರ್/ಜಾಲದ ಮೂಲಕ https://kppp.ka ದಾಖಲೆಗಳನ್ನು ಕರ್ನಾಟಕ ಸರ್ಕಾರ ಇ- ಪೋಕ್ಸೂರಮೆಂಟನಲ್ಲಿ ದಿನಾಂಕ ಚೆಂಡರಗಳಲ್ಲಿ ಯಾವುದೇ ಬದಲಾವಣೆ ಇದ್ದಲ್ಲಿ ಸದರಿ ಬದಲಾವಣೆಯ ವಿವ ಪೂರ್ಣವಧಿ ಕಾವ 1.ಸಾಮಾನ್ಯ ವರ್ಗದ ಗುತ್ತಿಗೆದಾರಿಗೆ ವ	ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಶಿವಮೊಗ್ಗ. ಮಹಾನಗರ ಪಾಅಕೆ ಕಚೇರಿ (ವಿ) ಹುಬ್ಬಳ್ಳಿ ಧಿಸೂಚನೆ ವರ್ಷಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಿಕ ಆದೇಶ 1999–2000 ರ ಂದ ಗುತ್ತಿಗೆದಾರಿಕೆ ಪರವಾನಿಗೆ ಹೊಂದಿರುವ / ಹುಬ್ಬಳ್ಳಿ-ಧಾರವಾಡ ನೊಂದಾಯಿತ ಅರ್ಹ ವಿದ್ಯುತ್ ಗುತ್ತಿಗೆದಾರರರು ಮಹಾನಗರ ರ್ಟಲ್ ಮುಖಾಂತರ ಈ ಕೆಳಕಂಡ ಕಾಮಗಾರಿಗಳ ಟಿಂಡರಗಳಲ್ಲಿ ಆನ್,ಲೈನ್ ಮೂಲಕ ಸಲ್ಲಿಸುವುದು, ಹೆಚ್ಚನ ಮಾಹಿತಿಯನ್ನು ಎಲ್ಲಿ ಪಡೆಯಬಹುದಾಗಿದೆ. ದೂರವಾಣಿ ಸಂಖ್ಯೆ ಹುಬ್ಬಳ್ಳಿ ಕಚೇರಿ amataka.gov.in ವೆಬ್ ಸೈಟ್ ರಲ್ಲಿ ಪಡೆಯಬಹುದು, ಟಿಂಡರ ರಶ: 13–11–2023 ರಿಂದ ಪಡೆಯಬಹುದು, ಒಂದು ವೇಳೆ ಸದರಿ ಎರಗಳನ್ನು ಇ–ಪೋರ್ಟಲ್ ನಲ್ಲಿ ಮಾತ್ರ ಪ್ರಕಟಿಸಲಾಗುವುದು, ಮಗಾರಿ ಮೀಸಲಾದ ಕಾಮಗಾರಿಗಳು 0.00,ಕಾಮಗಾರಿ ನಿರ್ವಹಣೆ: 03 ತಿಂಗಳು, (2) 2255(3ನೇ ಕರೆ), ತಿಂಗಳು, (3) 2254(3ನೇ ಕರೆ), ಅಂದಾಜು ಮೊಕ್ತ :ರೂ:
1 2 3 4 5 6	operations Net Profit / (Loss) for the period (before Tax, Exceptional and/or Extraordinary items) Net Profit / (Loss) for the period before tax (after Exceptional and/ or Extraordinary items) Net Profit / (Loss) for the period after tax (after Exceptional and/ or Extraordinary items) Total Comprehensive Income for the period [Comprising Profit / (Loss) for the period (after tax) and Other Comprehensive	September 30, 2023 (Unaudited) 21,380.94 (38,996.46) (38,996.46) (38,427.28) 46,735.00	30, 2023 (Unaudited) 21,752.96 (24,189.29) (24,189.29) (31,385.20) (31,385.20)	September 30, 2022 (Unaudited) 39,201.23 (33,131.43) (33,131.43) (33,131.43) (31,383.86)	September 30, 2023 (Unaudited) 43,133.90 (63,185.78) (63,185.78) (69,812.51) 15,349.77	September 30, 2022 (Unaudited) 69,855.42 (71,899.87) (71,899.87) (71,899.87) (67,711.75) (40,718.75)	2023 (Audited) 1,34,192,99 (1,41,458,35) (1,41,458,35) (1,37,471,00) (3,55,239,68) (3,55,239,68)	September 30, 2023 (Unaudited) 21,136,94 (45,894.80) (45,894.80) (45,325.62) 40,866,46	30, 2023 (Unaudited) 23,102.96 (31,010.93) (31,010.93) (38,206.84) (38,230.44)	September 30, 2022 (Unaudited) 43,018.73 (42,115.76) (42,115.76) (42,115.76) (40,401.29) (13,558.87)	September 30, 2023 (Unaudited) 44,239,90 (76,908.38) (76,908.38) (83,535.11)	September 30, 2022 (Unaudited) 75,072.92 (83,989.84) (83,989.84) (83,989.84) (79,812.11) (53,082.94)	2023 (Audited) 1,47,420.60 (1,64,420.95) (1,64,420.95) (1,160,378.84) (3,78,279.77) (3,78,279.77)	ಶಾಸಾಸಂಜ/ಶ/ನಂ.29-11 ಶ್ರೇಂಕಾರ್/2022-23 ಶಾರ್ಯನಿರ್ವಾಹಕ ಅಭಿಯಂತರರ ಹಾರ್ಯನಿರ್ವಾಹಕ ಅಭಿಯಂತರರ ಇ–ಟೆಂಡರ ಅಭ ಹುಲ್ಲಳ್ಳಿ-ಧಾರವಾಡ ಮಹಾನಗರ ಶಾಲಿಕೆ ವ್ಯಾಪ್ತಿಯಲ್ಲಿ ಕರ್ನಾಟಕ ಸಾವ ಪ್ರಕಾರ ಆ್ಯಕ್ತ 2000 ರ ನಿಯಮದಂತೆ ಕರ್ನಾಟಕ ವಿದ್ಯುತ್ ಪರೀವೀಕ್ಷಕರಿಂದ ಮಹಾನಗರ ಪಾಲಿಕೆಯಲ್ಲಿ / ಲೋಕೋಪಯೋಗಿ ಇಲಾಖೆಯಲ್ಲಿ ನೆ ಪಾಲಿಕೆಯಲ್ಲಿ ಸಹ ನೋಂದಣಿಯಾಗಿರುವ ಇ–ಪ್ರೊಟ್ಯಾರಮೆಂಟ ಫೊರ್ಟ ಭಾಗವಹಿಸಬಹುದು. ಸಾಮಾನ್ಯ ಸೂಜನೆಗಳು:– ಗುತ್ತಿಗೆದಾರರು ಗುತ್ತಿಗೆಗಳನ್ನು ಅ ಕಾರ್ಯನಿರ್ವಾಹಕ ಇಂಜಿನೀಯರ (ವಿದ್ಯುತ್) ಇವರ ಕಟೇರಿ ವೇಳೆಯ 0836–2351024 ಮತ್ತು ಅಂತರ್ ಜಾಲದ ಮೂಲಕ https://kppp.ka ದಾಖಲೆಗಳನ್ನು ಕರ್ನಾಟಕ ಸರ್ಕಾರ ಇ– ಪೋಕ್ಸೂರಮೆಂಟನಲ್ಲಿ ದಿನಾಂಕ ಟೆಂಡರಗಳಲ್ಲಿ ಯಾವುದೇ ಬದಲಾವಣೆ ಇದ್ದಲ್ಲಿ ಸದರಿ ಬದಲಾವಣೆಯ ವಿವ ಪೂರ್ಣವಧಿ ಕಾವ 1.ಸಾಮಾನ್ಯ ವರ್ಗದ ಗುತ್ತಿಗೆದಾರಿಗೆ ನ ವಿಡರಗಳಲ್ಲಿ ಯಾವುದೇ ಬದಲಾವಣೆ ಇದ್ದಲ್ಲಿ ಸದರಿ ಬದಲಾವಣೆಯ ವಿವ ಪೂರ್ಣವಧಿ ಕಾವ	ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಶಿವಮೊಗ್ಗ ಮಹಾನಗರ ಪಾಅಕೆ ಕಚೇರಿ (ವಿ) ಹುಬ್ಬಳ್ಳಿ ಭಿಸೂಚನೆ ವರ್ಷಜನಿಕ ಸಂಗ್ರಹಣೆಗಳಲ್ಲಿ ಶಾರದರ್ಶಿಕ ಆದೇಶ 1999–2000 ರ ದ ಗುತ್ತಿಗೆದಾರಿಕೆ ಪರವಾನಿಗೆ ಹೊಂದಿರುವ / ಹುಬ್ಬಳ್ಳಿ-ಧಾರವಾಡ ನೊಂದಾಯಿತ ಅರ್ಹ ವಿದ್ಯಾತ್ ಗುತ್ತಿಗೆದಾರರರು ಮಹಾನಗರ Fಲ್ ಮುಖಾಂತರ ಈ ಕೆಳಕಂಡ ಕಾಮಗಾರಿಗಳ ಟೆಂಡರಗಳಲ್ಲಿ ಆನ್ಲೈನ್ ಮೂಲಕ ಸಲ್ಲಿಸುವುದು. ಹೆಚ್ಚಿನ ಮಾಹಿತಿಯನ್ನು ಎಲ್ಲಿ ಪಡೆಯಬಹುದಾಗಿದೆ. ದೂರವಾಣಿ ಸಂಖ್ಯೆ: ಹುಬ್ಬಳ್ಳ ಕಚೇರಿ amataka.gov.in ವೆಟ್ ಸೈಟ್ ರಲ್ಲಿ ಪಡೆಯಬಹುದು. ಟೆಂಡರ ರಾಣ 13–11–2023 ರಿಂದ ಪಡೆಯಬಹುದು. ಒಂದು ವೇಳೆ ಸದರಿ ಎರಗಳನ್ನು ಇ–ಫೋರ್ಟಲ್ ನಲ್ಲಿ ಮಾತ್ರ ಪ್ರಕಟಿಸಲಾಗುವುದು. ಮಗಾರಿ ಮೀಸಲಾದ ಕಾಮಗಾರಿಗಳು 0.00,ಕಾಮಗಾರಿ ನಿರ್ವಹಣೆ: 03 ತಿಂಗಳು. (2) 2255(3ನೇ ಕರೆ), ತಿಂಗಳು. (3) 2254(3ನೇ ಕರೆ). ಅಂದಾಜು ಮೊತ್ತ :ರೋ 0, ಅಂದಾಜು ಮೊತ್ತ :ರೋ 226000.00.ಕಾಮಗಾರಿ ನಿರ್ವಹಣೆ: ರೂ: 1.14,500.00ಕಾವುಗಾರಿ ನಿರ್ವಹಣೆ: 03 ತಿಂಗಳು.
1 2 3 4 5 6 7	operations Net Profit / (Loss) for the period (before Tax, Exceptional and/or Extraordinary items) Net Profit / (Loss) for the period before tax (after Exceptional and/ or Extraordinary items) Net Profit / (Loss) for the period after tax (after Exceptional and/ or Extraordinary items) Net Profit / (Loss) for the period after tax (after Exceptional and/ or Extraordinary items) Total Comprehensive Income for the period [Comprising Profit / (Loss) for the period (after tax) and Other Comprehensive Income (after tax)] Equity share capital Reserves excluding	September 30, 2023 (Unaudited) 21,380.94 (38,996.46) (38,996.46) (38,427.28) 46,735.00	30, 2023 (Unaudited) 21,752.96 (24,189.29) (24,189.29) (31,385.20) (31,385.20)	September 30, 2022 (Unaudited) 39,201.23 (33,131.43) (33,131.43) (33,131.43) (31,383.86) (4,390.86)	September 30, 2023 (Unaudited) 43,133.90 (63,185.78) (63,185.78) (69,812.51) 15,349.77	September 30, 2022 (Unaudited) 69,855.42 (71,899.87) (71,899.87) (71,899.87) (67,711.75) (40,718.75)	2023 (Audited) 1,34,192,99 (1,41,458,35) (1,41,458,35) (1,37,471.00) (3,55,239,68)	September 30, 2023 (Unaudited) 21,136,94 (45,894.80) (45,894.80) (45,325.62) 40,866,46	30, 2023 (Unaudited) 23,102.96 (31,010.93) (31,010.93) (38,206.84) (38,230.44)	September 30, 2022 (Unaudited) 43,018.73 (42,115.76) (42,115.76) (42,115.76) (40,401.29) (13,558.87)	September 30, 2023 (Unaudited) 44,239,90 (76,908.38) (76,908.38) (83,535.11) 2,675.05	September 30, 2022 (Unaudited) 75,072.92 (83,989.84) (83,989.84) (83,989.84) (79,812.11) (53,082.94)	2023 (Audited) 1,47,420.60 (1,64,420.95) (1,64,420.95) (1,160,378.84) (3,78,279.77)	ಪಾಸಾ.ಸಂ.ಇ./ಶ/ಸಂ.29-11 ಶ್ರೇಣಕರ್ /2022-23 ಗ್ರಾಮೀಣ ರ ಹುಬ್ಬಳ್ಳಿ-ಧಾರವಾಡ ಮಹಾನಗರ ಶಾಲಿಕೆ ವ್ಯಾಪ್ತಿಯಲ್ಲಿ ಕರ್ನಾಟಕ ಸಾಂ ತ್ರಕಾರ ಆಸ್ಟ್ 2000 ರ ನಿಯಮದಂತೆ ಕರ್ನಾಟಕ ವಿದ್ಯುತ್ ಸರುವೀಕ್ಷಕರಿಂದ ಮಹಾನಗರ ಪಾಲಿಕೆಯಲ್ಲಿ / ಲೋಕೋಪಯೋಗಿ ಇಲಾಖೆಯಲ್ಲಿ ನೆ ಪಾಲಿಕೆಯಲ್ಲಿ ಸಹ ನೋಂದಣಿಯಾಗಿರುವ ಇ–ಪೊತ್ತೂರಮೆಂಟ ಪೊರ್ಟ ಭಾಗವಹಿಸಬಹುದು. ಸಾಮಾನ್ಯ ಸೂಜಿನೆಗಳು:- ಗುತ್ತಿಗೆದಾರರು ಗುತ್ತಿಗೆಗಳನ್ನು ಅ ಕಾರ್ಯನಿರ್ವಾಹಕ ಇಂಜಿನೀಯರ (ವಿದ್ಯುತ್) ಇವರ ಕಚೇರಿ ವೇಳೆಯ 0836-2351024 ಮತ್ತು ಅಂತರ್ಜಾಲದ ಮೂಲಕ https://kppp.ka ದಾಖಲೆಗಳನ್ನು ಕರ್ನಾಟಕ ಸರ್ಕಾರ ಇ– ಪೋತ್ಯಾರಮೆಂಟನಲ್ಲಿ ದಿನಾಂಕ ಟೆಂಡರಗಳಲ್ಲಿ ಯಾವುದೇ ಬದಲಾವಣೆ ಇದ್ದಲ್ಲಿ ಸದರಿ ಬದಲಾವಣೆಯ ವಿವ ಸೂಮಾಸ್ಯ ನಗದ ಗುತ್ತಿಗೆದಾರಿಗೆ ನ ಗೂಡಗಾ No (1) 2781(3ನೇ ಕರೆ), ಅಂದಾಜು ಮೊತ್ತ :ರೂ: 7,75,000. ಅಂದಾಜು ಮೊತ್ತ ರೂ: 2,24,000,00,ಕಾಮಗಾರಿ ನಿರ್ವಹಣೆ: 03 364500,00,ಕಾಮಗಾರಿ ನಿರ್ವಹಣೆ: 03 ತಿಂಗಳು. (4) 1395 (3ನೇ ಕರೆ) 03 ತಿಂಗಳು. (5) 2698 (3ನೇ ಕರೆ), ಅಂದಾಜು ಮೊತ್ತ :ರೂ: 2,92,000,00ಕಾಮಗಾರ	ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಶಿವಮೊಗ್ಗ. ಮಹಾನಗರ ಪಾಅಕೆ ಕಚೇರಿ (ವಿ) ಹುಬ್ಬಳ್ಳಿ ಭಾಗತನೆ ಮಾರಿಕೆ ಸಂಗ್ರಹಣೆಗಳಲ್ಲಿ ಪಾರದರ್ಶಿಕ ಆದೇಶ 1999–2000 ರ ದ ಗುತ್ತಿಗೆದಾರಿಕೆ ಪರವಾನಿಗೆ ಹೊಂದಿರುವ / ಹುಬ್ಬಳ್ಳಿ-ಧಾರವಾಡ ನೊಂದಾಯಿತ ಅರ್ಹ ವಿದ್ಯಾತ್ ಗುತ್ತಿಗೆದಾರರರು ಮಹಾನಗರ ಆನ್ ಲೈನ್ ಮೂಲಕ ಸಲ್ಲಿಸುವುದು, ಹೆಚ್ಚಿನ ಮಾಹಿತಿಯನ್ನು ಎಲ್ಲಿ ಪಡೆಯಬಹುದಾಗಿದೆ. ದೂರವಾಣಿ ಸಂಖ್ಯೆ ಹುಬ್ಬಳ್ಳಿ ಕಚೇರಿ агтаtaka.gov.in ವೆಬ್ ಸೈಟ್ ರಲ್ಲಿ ಪಡೆಯಬಹುದು, ಟೆಂಡರ ರಾರ ವೆಟ್ ಸ್ಪಾಲಕ ಸಲ್ಲಿಸುವುದು, ಹೆಚ್ಚಿನ ಮಾಹಿತಿಯನ್ನು ಎಲ್ಲಿ ಪಡೆಯಬಹುದಾಗಿದೆ. ದೂರವಾಣಿ ಸಂಖ್ಯೆ ಹುಬ್ಬಳ್ಳಿ ಕಚೇರಿ аттаtaka.gov.in ವೆಬ್ ಸೈಟ್ ರಲ್ಲಿ ಪಡೆಯಬಹುದು, ಟೆಂಡರ ರಾರ ವೆಟ್ 13–11–2023 ರಿಂದ ಪಡೆಯಬಹುದು, ಒಂದು ವೇಳೆ ಸದರಿ ವರಗಳನ್ನು ಇ–ಫೋರ್ಟಲ್ ನಲ್ಲಿ ಮಾತ್ರ ಪ್ರಕಟಿಸಲಾಗುವುದು, ಮಗಾರಿ ಮೀಸಲಾದ ಕಾಮಗಾರಿಗಳು 0.00,ಕಾಮಗಾರಿ ನಿರ್ವಹಣೆ: 03 ತಿಂಗಳು. (2) 2255(3ನೇ ಕರೆ), ತಿಂಗಳು, (3) 2254(3ನೇ ಕರೆ), ಅಂದಾಜು ಮೊತ್ತ :ರೂ: ), ಅಂದಾಜು ಮೊತ್ತ:ರೂ: 226000.00.ಕಾಮಗಾರಿ ನಿರ್ವಹಣೆ: ರೂ: 1,14,500.00ಕಾಮಗಾರಿ ನಿರ್ವಹಣೆ: 03 ತಿಂಗಳು, ED ನಿರ್ವಹಣೆ: 03 ತಿಂಗಳು. (7) 1246 (3ನೇ ಕರೆ), ಅಂದಾಜು
1 2 3 4 5 6 7	operations Net Profit / (Loss) for the period (before Tax, Exceptional and/or Extraordinary items) Net Profit / (Loss) for the period before tax (after Exceptional and/ or Extraordinary items) Net Profit / (Loss) for the period after tax (after Exceptional and/ or Extraordinary items) Net Profit / (Loss) for the period after tax (after Exceptional and/ or Extraordinary items) Total Comprehensive Income for the period [Comprising Profit / (Loss) for the period (after tax) and Other Comprehensive Income (after tax)] Equity share capital	September 30, 2023 (Unaudited) 21,380.94 (38,996.46) (38,996.46) (38,427.28) 46,735.00	30, 2023 (Unaudited) 21,752.96 (24,189.29) (24,189.29) (31,385.20) (31,385.20)	September 30, 2022 (Unaudited) 39,201.23 (33,131.43) (33,131.43) (33,131.43) (31,383.86) (4,390.86)	September 30, 2023 (Unaudited) 43,133.90 (63,185.78) (63,185.78) (69,812.51) 15,349.77	September 30, 2022 (Unaudited) 69,855.42 (71,899.87) (71,899.87) (71,899.87) (67,711.75) (40,718.75)	2023 (Audited) 1,34,192,99 (1,41,458,35) (1,41,458,35) (1,37,471,00) (3,55,239,68) (3,55,239,68)	September 30, 2023 (Unaudited) 21,136,94 (45,894.80) (45,894.80) (45,325.62) 40,866,46	30, 2023 (Unaudited) 23,102.96 (31,010.93) (31,010.93) (38,206.84) (38,230.44)	September 30, 2022 (Unaudited) 43,018.73 (42,115.76) (42,115.76) (42,115.76) (40,401.29) (13,558.87)	September 30, 2023 (Unaudited) 44,239,90 (76,908.38) (76,908.38) (83,535.11) 2,675.05	September 30, 2022 (Unaudited) 75,072.92 (83,989.84) (83,989.84) (83,989.84) (79,812.11) (53,082.94)	2023 (Audited) 1,47,420.60 (1,64,420.95) (1,64,420.95) (1,160,378.84) (3,78,279.77) (3,78,279.77)	ಶಾ.ಸಾ.ಸಂ.ಇ./ಶ/ಸಂ.29-11 ಶ್ರೋಣಕರ್ /2022-23 ಶಾರ್ಯನಿರ್ವಾಹಕ ಅಭಿಯಂತರರ ಹಾರ್ಯನಿರ್ವಾಹಕ ಅಭಿಯಂತರರ ಇ–ಟೆಂಡರ ಅಭ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕರ್ನಾಟಕ ಸಾಂ ಪ್ರಕಾರ ಆ್ಯಕ್ಷ 2000 ರ ನಿಯಮದಂತೆ ಕರ್ನಾಟಕ ವಿದ್ಯುತ್ ಪರೀವೀಕ್ಷಕರಿಂದ ಮಹಾನಗರ ಪಾಲಿಕೆಯಲ್ಲಿ / ಲೋಕೋಪಯೋಗಿ ಇಲಾಖೆಯಲ್ಲಿ ನೆ ಪಾಲಿಕೆಯಲ್ಲಿ ಸಹ ನೋಂದಣಿಯಾಗಿರುವ ಇ–ಪೊಕ್ಸೂರಮೆಂಟ ಪೊರ್ಟ ಧಾಗವಹಿಸಬಹುದು. ಸಾಮಾನ್ಯ ಸೂಜಿನೆಗಳು:– ಗುತ್ತಿಗೆದಾರರು ಗುತ್ತಿಗೆಗಳನ್ನು ಅ ಕಾರ್ಯನಿರ್ವಾಹಕ ಇಂಜಿನೀಯರ (ವಿದ್ಯುತ್) ಇವರ ಕಚೇರಿ ವೇಳೆಯ 0836–2351024 ಮತ್ತು ಅಂತರ್ ಪಾಲದ ಮೂಲಕ https://kppp.ka ದಾಖಲೆಗಳನ್ನು ಕರ್ನಾಟಕ ಸರ್ಕಾರ ಇ– ಪೋಕ್ಯೂರಮೆಂಟನಲ್ಲಿ ದಿನಾಂಕ ಟೆಂಡರಗಳಲ್ಲಿ ಯಾವುದೇ ಬದಲಾವಣೆ ಇದ್ದಲ್ಲಿ ಸದರಿ ಬದಲಾವಣೆಯ ವಿವ ಪೂರ್ಣದರಿ ಹಾಡ 1.ಸಾಮಾನ್ಯ ವರ್ಗದ ಗುತ್ತಿಗೆದಾರಿಗೆ ನ Indent No (1) 2781(3ನೇ ಕರೆ), ಅಂದಾಜು ಮೊತ್ತ :ರೂ: 7,75,000. ಅಂದಾಜು ಮೊತ್ತ ರೂ: 2,24,000,00,ಕಾಮಗಾರಿ ನಿರ್ವಹಣೆ: 03 364500,00,ಕಾಮಗಾರಿ ನಿರ್ವಹಣೆ: 03 ತಿಂಗಳು. (4) 1395 (3ನೇ ಕರೆ), 03 ತಿಂಗಳು. (5) 2698 (3ನೇ ಕರೆ), ಅಂದಾಜು ಮೊತ್ತ :ರೂ: 2,92,000,00ಕಾಮಗಾರ ಮತ್ತ :ರೂ: 2,76,000,00ಕಾಮಗಾರಿ ನಿರ್ವಹಣೆ: 03 ತಿಂಗಳು	ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಶಿವಮೊಗ್ಗ. ವುಹಾನಗರ ಪಾಅಕೆ ಕಚೇರಿ (ವಿ) ಹುಬ್ಬಳ್ಳಿ ಭಿಸೂಚನೆ ವರ್ಷಜನಿಕ ಸಂಗ್ರಹಣೆಗಳಲ್ಲಿ ಶಾರದರ್ಶಿಕ ಆದೇಶ 1999–2000 ರ ದ ಗುತ್ತಿಗೆದಾರಿಕೆ ಪರವಾನಿಗೆ ಹೊಂದಿರುವ / ಹುಬ್ಬಳ್ಳಿ-ಧಾರವಾಡ ನೊಂದಾಯಿತ ಅರ್ಹ ವಿದ್ಯಾತ್ ಗುತ್ತಿಗೆದಾರರರು ಮಹಾನಗರ ರ್ಷಲ್ ಮುಖಾಂತರ ಈ ಕೆಳಕಂಡ ಕಾಮಗಾರಿಗಳ ಟೆಂಡರಗಳಲ್ಲಿ ಆನ್ ಲೈನ್ ಮೂಲಕ ಸಲ್ಲಿಸುವುದು, ಹೆಚ್ಚಿನ ಮಾಹಿತಿಯನ್ನು ಎಲ್ಲಿ ಪಡೆಯಬಹುದಾಗಿದೆ. ದೂರವಾಣಿ ಸಂಖ್ಯೆ ಹುಬ್ಬಳ್ಳ ಕಚೇರಿ amataka.gov.in ವೆಬ್ ಸೈಟ್ ರಲ್ಲಿ ಪಡೆಯಬಹುದು. ಟೆಂಡರ ರಾಕ 13–11–2023 ರಿಂದ ಪಡೆಯಬಹುದು. ಒಂದು ವೇಳೆ ಸದರಿ ಎರಗಳನ್ನು ಇ-ಪೋರ್ಟಲ್ ನಲ್ಲಿ ಮಾತ್ರ ಪ್ರಕಟಿಸಲಾಗುವುದು. ಮಗಾರಿ ಮೀಸಲಾದ ಕಾಮಗಾರಿಗಳು 0.00,ಕಾಮಗಾರಿ ನಿರ್ವಹಣೆ: 03 ತಿಂಗಳು. (2) 2255(3ನೇ ಕರೆ), ತಿಂಗಳು, (3) 2254(3ನೇ ಕರೆ), ಅಂದಾಜು ಮೊತ್ತ :ರೂ: (ಎ: 1.14,500,00ಕಾರ್ಮಗಾರಿ ನಿರ್ವಹಣೆ: 03 ತಿಂಗಳು. 20 ನಿರ್ವಹಣೆ: 03 ತಿಂಗಳು. ಶರಿ ನಿರ್ವಹಣೆ: 03 ತಿಂಗಳು. (7) 1246 (3ನೇ ಕರೆ), ಅಂದಾಜು ಸು. (8) 5307( 2ನೇ ಕರೆ), ಅಂದಾಜು ಮೊತ್ತ ರೂ:
1 2 3 4 5 6 7	operations Net Profit / (Loss) for the period (before Tax, Exceptional and/or Extraordinary items) Net Profit / (Loss) for the period before tax (after Exceptional and/ or Extraordinary items) Net Profit / (Loss) for the period after tax (after Exceptional and/ or Extraordinary items) Net Profit / (Loss) for the period after tax (after Exceptional and/ or Extraordinary items) Total Comprehensive Income for the period [Comprising Profit / (Loss) for the period (after tax) and Other Comprehensive Income (after tax)] Equity share capital Reserves excluding revaluation reserves as	September 30, 2023 (Unaudited) 21,380.94 (38,996.46) (38,996.46) (38,427.28) 46,735.00	30, 2023 (Unaudited) 21,752.96 (24,189.29) (24,189.29) (31,385.20) (31,385.20)	September 30, 2022 (Unaudited) 39,201.23 (33,131.43) (33,131.43) (33,131.43) (31,383.86) (4,390.86)	September 30, 2023 (Unaudited) 43,133.90 (63,185.78) (63,185.78) (69,812.51) 15,349.77	September 30, 2022 (Unaudited) 69,855.42 (71,899.87) (71,899.87) (71,899.87) (67,711.75) (40,718.75)	2023 (Audited) 1,34,192,99 (1,41,458,35) (1,41,458,35) (1,37,471,00) (3,55,239,68) (3,55,239,68)	September 30, 2023 (Unaudited) 21,136,94 (45,894.80) (45,894.80) (45,325.62) 40,866,46	30, 2023 (Unaudited) 23,102.96 (31,010.93) (31,010.93) (38,206.84) (38,230.44)	September 30, 2022 (Unaudited) 43,018.73 (42,115.76) (42,115.76) (42,115.76) (40,401.29) (13,558.87)	September 30, 2023 (Unaudited) 44,239,90 (76,908.38) (76,908.38) (83,535.11) 2,675.05	September 30, 2022 (Unaudited) 75,072.92 (83,989.84) (83,989.84) (83,989.84) (79,812.11) (53,082.94)	2023 (Audited) 1,47,420.60 (1,64,420.95) (1,64,420.95) (1,160,378.84) (3,78,279.77) (3,78,279.77)	ಪಾಸಾ.ಸಂ.ಇ./ಶ/ಸಂ.29-11 ಶ್ರೇಣಕರ್ /2022-23 ಗ್ರಾಮೀಣ ರ ಹುಬ್ಬಳ್ಳಿ-ಧಾರವಾಡ ಮಹಾನಗರ ಶಾಲಿಕೆ ವ್ಯಾಪ್ತಿಯಲ್ಲಿ ಕರ್ನಾಟಕ ಸಾಂ ತ್ರಕಾರ ಆಸ್ಟ್ 2000 ರ ನಿಯಮದಂತೆ ಕರ್ನಾಟಕ ವಿದ್ಯುತ್ ಸರುವೀಕ್ಷಕರಿಂದ ಮಹಾನಗರ ಪಾಲಿಕೆಯಲ್ಲಿ / ಲೋಕೋಪಯೋಗಿ ಇಲಾಖೆಯಲ್ಲಿ ನೆ ಪಾಲಿಕೆಯಲ್ಲಿ ಸಹ ನೋಂದಣಿಯಾಗಿರುವ ಇ–ಪೊತ್ತೂರಮೆಂಟ ಪೊರ್ಟ ಭಾಗವಹಿಸಬಹುದು. ಸಾಮಾನ್ಯ ಸೂಜಿನೆಗಳು:- ಗುತ್ತಿಗೆದಾರರು ಗುತ್ತಿಗೆಗಳನ್ನು ಅ ಕಾರ್ಯನಿರ್ವಾಹಕ ಇಂಜಿನೀಯರ (ವಿದ್ಯುತ್) ಇವರ ಕಚೇರಿ ವೇಳೆಯ 0836-2351024 ಮತ್ತು ಅಂತರ್ಜಾಲದ ಮೂಲಕ https://kppp.ka ದಾಖಲೆಗಳನ್ನು ಕರ್ನಾಟಕ ಸರ್ಕಾರ ಇ– ಪೋತ್ಯಾರಮೆಂಟನಲ್ಲಿ ದಿನಾಂಕ ಟೆಂಡರಗಳಲ್ಲಿ ಯಾವುದೇ ಬದಲಾವಣೆ ಇದ್ದಲ್ಲಿ ಸದರಿ ಬದಲಾವಣೆಯ ವಿವ ಸೂಮಾಸ್ಯ ನಗದ ಗುತ್ತಿಗೆದಾರಿಗೆ ನ ಗೂಡಗಾ No (1) 2781(3ನೇ ಕರೆ), ಅಂದಾಜು ಮೊತ್ತ :ರೂ: 7,75,000. ಅಂದಾಜು ಮೊತ್ತ ರೂ: 2,24,000,00,ಕಾಮಗಾರಿ ನಿರ್ವಹಣೆ: 03 364500,00,ಕಾಮಗಾರಿ ನಿರ್ವಹಣೆ: 03 ತಿಂಗಳು. (4) 1395 (3ನೇ ಕರೆ) 03 ತಿಂಗಳು. (5) 2698 (3ನೇ ಕರೆ), ಅಂದಾಜು ಮೊತ್ತ :ರೂ: 2,92,000,00ಕಾಮಗಾರ	ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಶಿವಮೊಗ್ಗ ಮಹಾನಗರ ಪಾಲಕ ಕಚೇರಿ (ವಿ) ಹುಬ್ಬಳ್ಳಿ ಧಿಸೂಚನೆ ವರ್ಷಜನಿಕ ಸಂಗ್ರಹಣೆಗಳಲ್ಲಿ ಶಾರದರ್ಶಿಕ ಆದೇಶ 1999–2000 ರ ದ ಗುತ್ತಿಗೆದಾರಿಕೆ ಪರವಾನಿಗೆ ಹೊಂದಿರುವ / ಹುಬ್ಬಳ್ಳಿ-ಧಾರವಾಡ ನೊಂದಾಯಿತ ಅರ್ಹ ವಿದ್ಯುತ್ ಗುತ್ತಿಗೆದಾರರರು ಮಹಾನಗರ ರ್ಟರ್ ಮುಖಾಂತರ ಈ ಕೆಳಕಂಡ ಕಾಮಗಾರಿಗಳ ಟೆಂಡರಗಳಲ್ಲಿ ಆನ್,ಲೈನ್ ಮೂಲಕ ಸಲ್ಲಿಸುವುದು. ಹೆಚ್ಚಿನ ಮಾಹಿತಿಯನ್ನು ಬಲ್ಲಿ ಪಡೆಯಬಹುದಾಗಿದೆ. ದೂರವಾಣಿ ಸಂಖ್ಯೆ ಹುಬ್ಬಳ್ಳ ಕಚೇರಿ аmataka.gov.in ವೆದ್ ಸೈಟ್ ರಲ್ಲಿ ಪಡೆಯಬಹುದು. ಟೆಂಡರ ರತ; 13–11–2023 ರಿಂದ ಪಡೆಯಬಹುದು. ಒಂದು ವೇಳೆ ಸದರಿ ಎಡರಗಳನ್ನು ಇ-ಪೋರ್ಟಲ್ ನಲ್ಲಿ ಮಾತ್ರ ಪ್ರಕಟಿಸಲಾಗುವುದು. ಮಗಾರಿ ಮೀಸಲಾದ ಕಾಮಗಾರಿಗಳು 0.00,ಕಾಮಗಾರಿ ನಿರ್ವಹಣೆ: 03 ತಿಂಗಳು. (2) 2255(3ನೇ ಕರೆ), ತಿಂಗಳು. (3) 2254(3ನೇ ಕರೆ). ಅಂದಾಜು ಮೊತ್ತ :ರೂ: (ಎ: 1,14,500.00ಕಾವುಗಾರಿ ನಿರ್ವಹಣೆ: 03 ತಿಂಗಳು. ಶರಿ ನಿರ್ವಹಣೆ: 03 ತಿಂಗಳು. (7) 1246 (3ನೇ ಕರೆ), ಅಂದಾಜು ನೇ ಕರೆ), ಅಂದಾಜು ಮೊತ್ತ :ರೂ: 17,50,000.00ಕಾಮಗಾರಿ ಶನ್ ಕರೆ), ಅಂದಾಜು ಮೊತ್ತ :ರೂ: 17,50,000.00ಕಾಮಗಾರಿ

8 Earnings per share of

(11) 2122(3ನೇ ಕರೆ), ಅಂದಾಜು ಮೊತ್ತ :ರೂ: 13,95,810,00 ಕಾಮಗಾರಿ ನಿರ್ವಹಣೆ: 03 ತಿಂಗಳು. (12) 2397, ಅಂದಾಜು ಮೊತ ದೂ: 11,08,000.00 ಕಾಮಗಾರಿ ನಿರ್ವಹಣೆ: 03 ತಿಂಗಳು. (13) 6719, ಅಂದಾಜು ಮೊತ್ತರೂ: 375000.00 ಕಾಮಗಾರಿ ನಿರ್ವಹಣೆ: 03